

ಕ್ರಿಸ್ತನ ಬಾಧೆಯನ್ನು ಹಂಚಿಕೊಳ್ಳುವದು:

ನಂಬಿಗನ್ನು ಸೃಷ್ಟಿ ಕರ್ತನಿಗೆ ನಿಮ್ಮನ್ನು ನೀಡು ಒಪ್ಪಿನುವದು (ಭಾಗ 2)

(5:1-11)

ಹತ್ತಿರೆಯ ಈ ಅಂಶದಲ್ಲ, ಹೇತುನು 2:13ರಲ್ಲ ಮಾಡಿದಂತಹ ಮಾಡಲೇಬೇಕಾದ ನಂಗತಿಗಳಿಂದ ಮರಣದ್ದಾನೆ. ಕೈನನ್ತರು ನರಕಾರದ ಅಧಿನವಾಗಿರಬೇಕು, ದಾನರು ತಮ್ಮ ಒಡೆಯಿರ ಅಧಿನವಾಗಿರಬೇಕು, ಮತ್ತು ಸ್ತೋಯರು ಗಂಡಂದಿಲಗೆ ಅಧಿನವಾಗಿರಬೇಕು ಎಂದು 2:13ಲಿಂದ 3:7ರವರೆಗೆ ಅಪ್ರೋನ್ತಲನು ಬೋಧಿಸಿದ್ದಾನೆ. ಅಧ್ಯಾತ್ಮ 5ರಲ್ಲ, ಅದೇ ನೂಜನೆಯ ಶೈಲಯನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಜಿಕ್ಕಪರು ಹಿಂತಿಯಲಗೆ ಅಧಿನವಾಗಿರಬೇಕು ಎಂದು ಒತ್ತಿಹೇಳುತ್ತಾನೆ. ಪ್ರಸ್ತುತ ಪ್ರಬೋಧನೆಯಲ್ಲ ಒಂದು ಅರ್ಥಾದ್ಯ ಉಳಿದ ವರಡಕ್ಕಿಂತಲೂ ಗಂಡ/ಹೆಂಡತಿಯಲಗೆ ಕೌಡಲ್ಪಟ್ಟ ನೂಜನೆಯಂತೆ ನಾಮಾನ್ಯವಾಗಿದೆ (3:1-7). ಗಂಡಂದಿಲಗೆ ಅಧಿನವಾಗಿರಬೇಕು ಎಂದು ಸ್ತೋಯಲಗೆ ಹೈಲೋಹಿಸಿದ ನಂತರ, ಹೇತುನು ಗಂಡಂದಿಲಗೆ ಕೆಲ ಮಾತುಗಳನ್ನು ನೂಜಿಸಿದನು. ನರಕಾರಕ್ಕೆ ಅಥವಾ ದಾನರ ಯಜಮಾನರಿಗೆ ನೂಜನುವ ಮಾತುಗಳನ್ನು ಹೋಗಲುವಂತುಗಳನ್ನು ಆತನು ನೂಜನಲ್ಲ. ಈ ಹಲಜ್ಞೆಯದಲ್ಲ ಒಂದೇ. ಅಪ್ರೋನ್ತಲನು ಹಿಂತಿಯಲಗೆ ಕೆಲ ನೂಜನೆಗಳನ್ನು ನೂಜಿಸುವುದಕ್ಕಿಂತ ಮುಂಜೆ ಜಿಕ್ಕಪರು ಅವರಿಗೆ ಅಧಿನರಾಗಿರಬೇಕಿದ್ದ ಕಿಂತಿಯಲಗೆ ಕೌಡುವುದಕ್ಕಿಂತ ಗಣನೀಯವಾಗಿ ನೂಜನೆಯ ಹೆಚ್ಚಿನ ಮಾತುಗಳನ್ನು ಹಿಂತಿಯಲಗೆ ನಮಹಿಸಿದ್ದಾನೆ. ಹಿಂತಿಯರ ಬೇಡಿಕೆಯು ಅವರ ಅವಶ್ಯಕತೆಯ ಲಕ್ಷದಂತೆ ಯೋಗ್ಯವಾಗಿ ಅವರ ಜವಾಖಾಲಿಗಳನ್ನು ನಂಬತ್ವಾಣಗೋಜನುವುದಾಗಿದೆ ಎಂದು ಇದು ಕಂಡುಬಾಯತ್ತದೆ. ಕಿಂತಿಯರ ಭಾಗವಾದ ಅಧಿನರೆಯು ಸ್ವೀಕಾರಾಹಂ ನಡತೆಯ ಮೇಲೆ ಹಿಂತಿಯರ ಮುಂತಿಂಬಿಸಿದಂತೆಯೇ ಇರುವಂತೆ ಕಂಡುಬಾಯತ್ತದೆ.

ಹಿಂತಿಯರಿಗೆ ಹೈಲೋಹಿಸಿನುವದು (5:1-4)

ನಭೆಯ ಹಿಂತಿರೇ, ಜೀತೆ ಹಿಂತಿಯವನಾದ ನಾನು ಕ್ರಿಸ್ತನ ಬಾಧೆಗಳನ್ನು ಕಂಜ್ಞಾರೆ ಕಂಡಂತಹ ಇನ್ನಿತಿ ಮುಂದೆ ತ್ರಿಕ್ಯಾಂಕವಾಗುವ ತ್ರಿಭಾವನೆಗಳಲ್ಲಿ ಹಾಲುಗಾರನು ಆಗಿದ್ದು ನಿಮ್ಮನ್ನು ಏಜ್ಞಲಿಸಿ ಹೇಳಿದ್ದರೆನೇಂದರೆ ಸಿಮ್ಮೆಲ್ಲಾರುವ ದೇವರ ಮಂದಿಯನ್ನು ಕಾಯಲಿ. ಬಿಲತ್ತಾರ್ಥದಿಂದಲ್ಲಿ ದೇವರ ಜಿತ್ತುದ ತ್ರಿಕಾರ ಇಷ್ಟಪೂರ್ವಕವಾಗಿಯೂ ಸಿಂಜವಾದ ಪ್ರಾಬ್ಲ್ಯಾಲೆ ಯಿಂದಲ್ಲಿ ಸಿದ್ಧಾರ್ಥನಿಸಿಸಿಂದ ಮೇಲ್ಪ್ರಾಜಾರಣಿಮಾಡಿಲಿ. ದೇವರು ನಿಮ್ಮ ಪಶ್ಚಾಲ್ಲಾರುವ ನಭಿಗಳ ಮೇಲೆ ದೊರೆತನ ಮಾಡುವ ಪರಂತೆ ನಡೆಯಿದೆ ಮಂದಿಗೆ ಮಾಡಲಿಯಾಗಿ ನಡೆದುಕೊಳ್ಳಲಿ. ಹಿಂತೆ ಕುರುಬನು ತ್ರಿಕ್ಯಾಂಕನಾಗುವಾಗ ನಿಲವು ದೇವತಭಾವವೆಂಬ ಎಂದಿಗೂ ಬಾಡದ ಜಯಮಾಲೆಯನ್ನು ಹೊಂದುಬಿಲಿ.

ವಚನ 1. ಹಿಲಯರು (*presbuteros*) ಎಂದು ಭಾಷಾಂತರವಾದ ಪದವು ಬೀಳೆಣ ವಾಗಿ ವಯಸ್ಕರನ್ನು ನಾಜಿಸಬಹುದಾಗಿದೆ (ಯೋಹಾನ 8:9; 1 ಪಿತೋಧಿ 5:1), ಅಥವಾ ನಭೀಯಲ್ಲ ಅಧಿಕೃತವಾಗಿ ನಾಯಕತ್ವದ ಕಾರ್ಯವನ್ನು ಮಾಡುವದಕ್ಕೆ ನೇಮಿನಲ್ಪಟ್ಟಪರನನ್ನು ನಾಜಿಸಬಹುದಾಗಿದೆ (ಅಪ್ಪೊನ್ತುಲರ ಕೃತ್ಯಾಗಳ 11:30; 14:23; 20:17; 21:5; ಯಾಕೋಬ 5:14). ಇದರಲ್ಲಿ ತ್ರೈಯೋಂದು ಸಂದರ್ಭದಲ್ಲಿ ಸಂದರ್ಭಕ್ಕೆನ್ನಾರವಾಗಿ ಪದಗಳು ಬಳಕೆಯಾಗಲು ನಿದ್ರೆ ಹಿನ್ನಲ್ಪಡುತ್ತವೆ. ನಭೀಯ ಹಿಲಯರೇ, ... ನಿಮ್ಮನ್ನು ಎಜ್ಜಿಲಸಿ ಹೇಳುವುದೆನೊಂದರೆ ಎಂದು ಹೆಲ್ತನು ಬರೆಯುವಾಗ, ಮತ್ತು ಈ ಹಿಲಯರು “ಮಂದೆ” ಎಂದು ಒತ್ತಿಹೇಳುವುದನ್ನು ಮುಂದುವರೆಸುವ ಮೂಲಕ, ಈ ಪದವು ನಭೀಯಲ್ಲಿನ ನಾಯಕತ್ವದ ಅಧಿಕಾರಿಗಳಿಗೆ ಬಳಸಿದ್ದು ಎಂದು ಇಲ್ಲ ಸ್ವಷ್ಟವಾಗುತ್ತದೆ. “ನಷ್ಟಾಯಂತೇ, ಯಾರು ನಿಮ್ಮಲ್ಲ ತ್ರಯಾನಹಷಟ್ಟ ಕರ್ತನ ಕಾರ್ಯಗಳಲ್ಲಿ ನಿಮ್ಮ ಮೇಲೆ ಮುಖ್ಯರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಕ್ಷಿಸಿ ಅವರ ತೆಲನದ ನಿಖಿತ ಅವರನ್ನು ಪ್ರೀತಿಯಿಂದ ಬಹಳವಾಗಿ ನಾಜಿಸಬೇಕೋಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಿಮ್ಮನಿಂದಾಳಗೆ ನಮಾಧಾನವಾಗಿಲ್” ಎಂದು ಆಧಿನರಾಗಿರಲು 1 ಥೆನಲೋನಿಕ 5:12, 13ರಲ್ಲಿ ಹೊಲನು ಮನಬಿಮಾಡಿಕೊಂಡಂತಹ ಜನರು ಇವರೇ ಆಗಿದ್ದಾರೆ.

ಒಬ್ಬ ವ್ಯಕ್ತಿಯು ನೇಮುಕಾತಿಯ ಮೂಲಕ ಕಳೆಲಯ “ಹಿಲಯ”ನಾಗಿ ಮಾಡಲ್ಪಡುತ್ತಾನೆ (ಅಪ್ಪೊನ್ತುಲರ ಕೃತ್ಯಾಗಳ 14:23; 21:5). ಸ್ವಷ್ಟವಾಗಿ, ಒಬ್ಬನು ವ್ಯಾಪ್ತಿನಾಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು. ಯಾರು ಒಬ್ಬ ವರ್ಯಾಂಪ್ಯಾಪ್ತಿನಾಗಿರುವವನನ್ನು ನೇಮುಕಂಪಾಡರು. ಇನ್ನೂ ಕಳೆಲಯನ್ನು ನಡೆಸುವವರನ್ನು “ಹಿಲಯರು” ಎಂದು ಕರೆಯಬೇಕೋಂದು ನಾಜಿಸಲ್ಪಿಡಿಸ್ತು ಅವರು ವಯಸ್ಥರು ಆಗಿರಬಹುದು, ಹಿಗಾಗಿ ಅದು ಹಿಗೆ ವಾಯಾಸಿನಲ್ಪಿಟ್ಟಿರಬಹುದು. “ವಯಸ್ತು”ರಾದವರಲ್ಲ ಹೊಂದಾಣಿಕೆಯು ಇರುವುದಲಿಂದ, ಹಾಲಿಭಾಷಿಕದಲ್ಲಿ ಅಪಾರವಾದ ಹೊಂದಾಣಿಕೆಯು ಇಲ್ಲ. ಅನೇಕ ಜನರು ಹದಿನೆಂಟನೆಯ ವಣದವರನ್ನು ಅಥವಾ ಮೂವತ್ತು ವಣದ ವಯಸ್ಥರನ್ನು “ವಯಸ್ಥರು” ಎಂದು ಹೆಲಗಿಸಿನುವರೆಲ್ಲ. ನಭೀಯಲ್ಲ ನಾಯಕರಾಗಿ ಕಾರ್ಯಮಾಡುವವರನ್ನು “ಹಿಲಯರು” ಎಂದು ಕರೆಯುವಾಗ, ಅವರು ವಯಸ್ಥರೇ ಎಂದು ಅದರ ತೀವ್ರಾನವು ಆಗಿದೆ. ಅಂದ್ರ ಭಾಷೆಯಾದ “ಯಾಜಕ” ರ್ವೀಕ್ ಭಾಷೆಯ “ಹಿಲಯರು” ಎಂಬ ಪದಕ್ಕೆ ಮೂಲಭಾಷೆಯು ಜೋಡನೆಯಾಗಿದೆ, ಆದರೆ ಹಿಲಯರು ಎಂದು ಸೇವೆಮಾಡುವವರು ಇಂದಿನ ದಿನಗಳಲ್ಲಿ ನಭೀಗಳಲ್ಲ ಕಾರ್ಯನಿರ್ವಹಿಸುವದಕ್ಕೆ ಬರುವಂತಹ ಬೋಧಕರ ಲೋಪಿಯಲ್ಲಿರುವ ಬೋಧಕರಲ್ಲ ಎಂದು ಹೊನ ಒಡಂಬಡಿಕೆಯಲ್ಲ ಇದು ಸ್ವಷ್ಟವಾಗಿದೆ.

ಇನ್ನೂ ಮುಂದೆ, ಅಧ್ಯಾಸಿಕ ಅಭಾವಾನವು ಯಾವನಸ್ಥರನ್ನು ಯಾವುದೇ ಸರ್ವೋದಿಯ ಅದಾರವಿಲ್ಲದೇ “ಹಿಲಯರು” ಎಂದು ನಾಜಿಸಿತು. ಜನರು ನಭೀಯ ಕಳೆಲಗೆ ನೇಮುಕಂಪಾದರು, ವಯಸ್ತು ಮಾತ್ರ ಅಂಶವಾಗಿರಲಲ್ಲ. ಅದರೆ ಅದಲ್ಲದೇ ವಯಸ್ತು ಅತ್ಯಂತವಾಗಿರುತ್ತಿತ್ತು. ಹೊನ ಒಡಂಬಡಿಕೆಯ ಬಳಕೆಯಲ್ಲ, ಹಿಲಯರ ಕಳೆಲಗೆ ಇರನಲ್ಪಿಟ್ಟಾಗೆ ತನ್ನಷ್ಟಕ್ಕೆ ತಾನೇ ದಾಳಿಗಳನ್ನು ಸಂನ್ಯಾಸಿಸಿಕೊಳ್ಳುವದಕ್ಕೆ ನಾಕಾಗುವಷಟ್ಟು ಹಿಲಯನಿರ್ಬೇಕಿತ್ತು. ಆತನ ದಾಳಿಯು ಆತನ ಶ್ರಾಮಾಣಿಕೆಯನ್ನು ಮತ್ತು ನಿರ್ಮಿತಿಕೆಯನ್ನು ಸಿದ್ಧಮಾಡುವುದಾಗಿತ್ತು. ಯಾವನಸ್ಥ ಹಿಲಯನು oxymoron ಆಗಿರುತ್ತಿದ್ದನು. ಇದು ತಮ್ಮ ವ್ಯಾಪ್ತಿ ಮನುಷ್ಯನನ್ನು ಎದುರುಸೋಡುತ್ತಿರುವ ಕೇವಲ ಯಾದಾನ ನಮುದಾಯದಲ್ಲ ಮಾತ್ರವಲ್ಲ. ಕೆಲಸಾಲ ಮಾರ್ಗದರ್ಶನ ಮತ್ತು ಅಧಿಕಾರಕ್ಕಾಗಿ ಅಧಿಕೃತ ನಾಮಧ್ಯಾಗಳ ಸೇವೆಮಾಡುವದು ಆಗಿತ್ತು. ಹೊನೆಂಪಣ ಲಿಪಿಕನ್ ಅವಧಿಯಲ್ಲ ರೋಮನ್ನರು, ಬಹುವಾಗಿ ಸಿನೆಟನಿಂದ ಆಳಲ್ಪಟ್ಟರು. “ಸಿನೆಟರ್” ಎಂಬ ಪದದ ಅಕ್ಷರನಹ ಅಥವು “ಒಬ್ಬ ವ್ಯಾಪ್ತಿನಾದ ಮನುಷ್ಯ” ಎಂದಾಗಿದೆ. “ಮುಟ್ಟಿನ್” ಎಂಬ ಪದವು

ಅದೇ ಲಾರ್ಯಾಟನ್ ಮೂಲದಿಂದ ಬಂದದ್ದಾಗಿದೆ. ಯಾನ್ಯೆಟಿಡ್ ಸ್ಟೈಲ್ಸ್‌ನ್ ನಂಬಿದಾನದಲ್ಲಿ ಸೀನಿಯೇರ್ಪ್ರೋ ಎಂದು ಕಾಯ್‌ಮಾಡುವವನು ಹೊನ್ ಅಥ್ ಲಕ್ಷ್ಯಜೆಂಟೀಂಟಿವ್‌ನಲ್ಲ ಕೆಲಸಮಾಡುವವಸಿಗಿಂತ ವಯಸ್ಕನಾಗಿರುವನು.

ಪ್ರಧಾನವಾಗಿ ನಾಯಕನಂತೆ ಸೇವೆಮಾಡುವರು ಇನ್ನಾಯೇಲನ ಇತಿಹಾಸದ ಅಳದಲ್ಲಿ ಹಾನುಹೊಕ್ಕಾಗಿದೆ. ಬೋವಜನು ಬಾಧ್ಯತೆಯ ವಿಷಯವನ್ನು ಬಗೆಹಲಸಿಕೊಳ್ಳಲು ಬಯಸಿದಾಗ, ಅತನ್ ಹಟ್ಟಣಿದ ಬಾಗಿಲುಗಳ ಬಳಿಯಲ್ಲ ಹಟ್ಟಣಿದ ಹಿಲಿಯರ ಜೊತೆ ತುಳಿತುಕೊಳ್ಳತ್ತಾನೆ (ರೂಕ 4:2) ಎಂಬುದು ಸೀತೆಯಿತ್ತವಾದ ಮತ್ತು ನಾಯಿಬಧವಾದದನ್ನು ಗೊರವಿನುವದು ಆಗಿದೆ. ಇವರು ಇನ್ನಾಯೇಲರ ಹಿಲಿಯರು ಆಗಿದ್ದು ತಮಗೆ ಅರನನನ್ನು ನೇಬಿಸಂದು ನಮುವೇಲನನ್ನು ಸುತ್ತುವರೆದು ಕೆಂಜದವರೇ ಆಗಿದ್ದರು (1 ನಮುವೇಲ 8:4, 5). ಹಿಲಿಯರು ಇನ್ನಾಯೇಲನ ನಾಯಕತ್ವದ ಜೊತೆಯ ನಮಹದಗಳು ಆಗಿದ್ದಾರೆ ಎಂಬುದು ನುರ್ಕಿತವಾದದ್ದು ಆಗಿದೆ. ನುವಾರೆಗಳಲ್ಲ ಮತ್ತು ಅಳೋನ್ತಲ ಕೃತ್ಯಗಳಲ್ಲ ಹಿಲಿಯರು ಯೆಹೂಧ್ಯರೇ ಆಗಿರುತ್ತಿದ್ದರು (ನೇರಾಡಿಲ ಉದಾಹರಣೆ ಮತ್ತಾಯ 15:2; 16:21; ಮಾರ್ಕ 8:31). ಈ ಹಿನ್ನಲೆಯಲ್ಲ ಹಿಲಿಯರು ನಭೆಯಲ್ಲನ ಕಾಯ್‌ಮಾಡುತ್ತಾರೆ. ಅವರು ತಮ್ಮ ನಮುದಾಯಿದಿಂದ ಗೊರವವನ್ನು ಪಡೆದುಕೊಡಂಥ ವ್ಯಧರ್ನ, ಹಂಡಿತರು ಆಗಿದ್ದಾರೆ. ಬಂದಧಕದಲ್ಲ, ಹಿಲಿಯರು ಹೊರಹೊಮ್ಮುವವರು ಆಗಿರುತ್ತಾರೆ. ನಮುದಾಯಿವು ನಲಹೆಗಾಗಿ ಅವರದೇಗೆ ತಿರುಗಿಕೊಂಡಾಗ, ಅವರು ಹಿಲಿಯರಂತೆ ಕಾಯ್‌ನಿವಾಸಿನುತ್ತಾರೆ, ಮತ್ತು ನಂತರ ತಮ್ಮ ಸೇವೆಯನ್ನು ಮಂದುವರೆಸುವವರಕ್ಕೆ ಸೇಮುಕೊಂಡಾಗ ಅವರು ಅಧಿಕೃತವಾದ ಹರಾವಾಸಿಗೆಯನ್ನು ಹಡೆಯುತ್ತಾರೆ.¹ ಯಾಕೋಬನ ಹತ್ತಿತೆಯ ಯೆಹೂದಿ ಅಂಶವನ್ನು ಹಲಗಣಿಸುವಾಗ, ಕರ್ಡನ ನಹೊಳರನು ಇವರನ್ನು ಅಧಿಕೃತವಾಗಿ “ಹಿಲಿಯರು” ಎಂದು ಕರೆದಿದ್ದು ಅಜ್ಞಲಿಯನ್ನುಂಟು ಮಾಡುತ್ತೇ (ಯಾಕೋಬ 5:14).

“ನಿಮ್ಮೇಷಗಿನ ಹಿಲಿಯರು” ಎಂದು ಹೇತುನು ಶ್ರವೇಷಿಸಿನವಾಗ, ಅತನು ನೇಬಿ ನಲ್ವಟ್ಟಂತಕ ಮತ್ತು ನಭೆಯಲ್ಲನ ನಾಯಕತ್ವದ ಜವಾಬ್ದಾರಿಯನ್ನು ಒಪ್ಪಿಕೊಂಡಂತಹ ಜನರನ್ನು ಅತನು ನಂಬೇಷಾಧಿಸುತ್ತಾನೆ. ಹೊನ್ ಒಡಂಬಡಿಕೆಯಲ್ಲ, ಹಿಲಿಯರು ತಮ್ಮನ್ನು ನೇಮುಕಮಾಡಿದ ನಭೆಯಲ್ಲ ಸೇವೆ ಮಾಡಿದ ಹಿಲಿಯರು (ಅಳೋನ್ತಲರ ಕೃತ್ಯಗಳ 11:30) ಅಲ್ಲದ್ದರು. ಅವರು ನೇವೆಮಾಡುತ್ತಿರುವ ನಮುದಾಯಿದ ಹೊರಗೆ ಯಾವುದೇ ನಾಯಕತ್ವವನ್ನು ಅಥವಾ ಅಧಿಕಾರವನ್ನು ಖಾಯೋಗಿಸಬಹುದೆಂಬ ಯಾವುದೇ ನೂಜನೆಯೂ ಅಲ್ಲ. ಬಹು ನಂಬ್ಯಾಯ ಹಿಲಿಯರು ಅಲ್ಲ ಅಲ್ಲ. ಆ ಹಲಗಣನೆಯ ತ್ವರ್ಯಾಯನ್ನು ತರುವುದಾಗಿದೆ. ಹೇತುನು ತನ್ನನ್ನು ತಾನು ನಿಮ್ಮ ಜೊತೆ ಹಿಲಿಯನಾದ ಎಂದು ಕರೆದು ಕೊಂಡಾಗ, ಅತನು ಒಂದು ನಿರ್ದಿಷ್ಟ ನಭೆಯಲ್ಲ ಹಿಲಿಯನಾಗಿ ಸೇವೆಮಾಡಿರಬಹುದೆಂದು ಇದು ನೂಜನಬಹುದಾಗಿದೆಯಿ?

ಬಹುಶಃ ಅಳೋನ್ತಲನಾಗಿ ಅತನ್ ನಾಮಧ್ಯಾದಲ್ಲ, ಹೇತುನು ಸೇವೆಮಾಡಿದ ನಮುದಾಯಿವು ಯಾವುದೇ ಇತರ ನಮುದಾಯಿಕ್ಕಿಂತಲೂ ಬಿಳಾಲವಾಗಿತ್ತು. ಇನ್ನೊಂದೆಡೆಯಲ್ಲ ಹೇತುನು ಯೆರಾನಲೇಬಿನ ನಭೆಯ ಅಥವಾ ರೊಮೂದ ನಭೆಯ ಹಿಲಿಯನಾಗಿ ನೇಮುಕಗೊಂಡಿರಬಹುದು ಆಗಿದೆ. ಆ ನಮಾಧರದಿಂದಲೇ ಅತನು ತನ್ನನ್ನು ತಾನು “ಜೊತೆ ಹಿಲಿಯನಾದ” ಎಂದು ಕರೆದುಕೊಂಡಿದ್ದಾನೆ. ಹಿಲಿಯನಾದಂತಹ ಹೇತುನು ಕಾಯ್‌ವು ನಾಮಾನ್ಯವಾದದ್ದಿಕ್ಕಿಂತಲೂ ಬೀಳಿದ್ದಾಗಿತ್ತು. ನಾಮಾನ್ಯವಾಗಿ ಹಿಲಿಯರು ತಮ್ಮ ನಮುದಾಯಿದ ಒಳಗಡೆ ಪ್ರಯೋಗಿಸುವವರಾಗಿರುತ್ತಾರೆ.

ಹೇತುನು ಹಿಲಿಯರನ್ನು “ಜೊತೆ ಹಿಲಿಯನಾದ” ನೂಜಿನಲು ನಮಾಧರನಾಗಿದ್ದಾನೆ, ಅದರೇ ಅತನು ಅವರ ಒಬ್ಬನ ಅಧಿಕಾರ ಮತ್ತು ನಾಯಕತ್ವವನ್ನು ಬೀಳಿದ್ದಂತದನ್ನೂ

ನಹ ನೂಜಿಸುವವನಾಗಿದ್ದಾನೆ. ಅಪ್ರೋನ್ತಲನಾದಂಥ ಆತನು, ಒಳಗೊಂಡಿರುವ ಇತರ ಸಂಗತಿಗಳಲ್ಲಿ ಕ್ರಿಸ್ತನ ಬಾಧೀಗಳನ್ನು ಕಣ್ಣಾರೆ ಕಂಡವನು ಅಗಿದ್ದಾನು. ಸುಂದರೆಯಲ್ಲಿ ದಾಖಲಾದಂಥ ಹೆಚ್ಚೆ ಮತ್ತು ಯೀಂಸುವಿನ ಗಾಢವಾದ ಇತಿಹಾಸದ ಜೊತೆ ಕರ್ತನ ಜೊತೆಯ ಯಾವುದೇ ವೈಯುತ್ತಿಕ ಸಂಬಂಧಗಳ ಸುಜವನ್ನು ಅಪ್ರೋನ್ತಲನು ತೇಡದೇ ಇರುವದು ಅಜ್ಞಲಿಯದಾಯಕವಾದದ್ದಾಗಿದೆ. 2 ಹೆತ್ತನಾಲ್ಲ, ಆತನು ಹೇಳಿದ್ದಾನೆ (2 ಹೆಚ್ಚೆ 1:14, 17), ಆದರೆ ಈ ಹತ್ತದಲ್ಲಿ ಇಲ್ಲ. ಅಪ್ರೋನ್ತಲನು ಯೀಂಸುವಿನ ಕ್ರಾಂತಿನಬಿಕೆಯನ್ನು ಇಟ್ಟು ಆತನ ಜೀವಿತದಿಂದ ಯಾವುದೇ ಘಟನೆಗಳನ್ನು ನೂಜಿಸಿದಿರುವಾಗ, ಆತನು ತಾನು “ಬಾಧೀಯನ್ನು ಕಣ್ಣಾರೆ ಕಂಡವನು” ಎಂದು ತನ್ನನ್ನು ತಾನು ನೂಜಿಸಿಕೊಂಡಿದ್ದಾನೆ. ಇದು ಹೀಗಿರುವಾಗ, ಆರಂಭಕ ಪದಗಳನ್ನು ಪ್ರತಿಹಾದನೆ ಮಾಡಲು ಬಲವಾದ ಆಧಾರವನ್ನು ಇದಕ್ಕೆ ನೇಲನುವವು ಅಗಿವೆ. ಈ ಹತ್ತವು ಅಪ್ರೋನ್ತಲನ ಕ್ಷೇತ್ರಾದ ಬಂದಿರುವದು ಎಂದು ನಾವು ಸುಂದರೆಯಿಂದ ಜೊನ್ನಾಗಿ ತಿಳಿದ್ದೀಳೆ.

“ಕ್ರಿಸ್ತನ ಬಾಧೀಗಳನ್ನು ಕಣ್ಣಾರೆ ಕಂಡಿರುವದಕ್ಕೆ ನಾಕ್ಷಯಾಗಿದ್ದೇನೆ” ಎಂಬುದರ ಮೂಲಕ, ಲೀಂಗಕನು ಕ್ರಿಸ್ತನ ಬಾಧೀಗಳನ್ನು ಸಿರಂತರವಾಗಿ ಹಂಚಿಕೊಂಡವನಾಗಿದ್ದನು ಎಂಬಧ್ಯವನ್ನು ಕೊಡುತ್ತದೆ ಎಂದು (ಲೂಥರ ಮತ್ತು ಕಾಲ್ವಿನರ ಬೆಂಬಲದ ಪ್ರಜೊಳನೆ) ವಾದಿನುವವರಾಗಿದ್ದಾರೆ. ಆತನು ನಾಕ್ಷಯಾಗಿದ್ದಾನೆ ಎಂದರೆ ಕ್ರಿಸ್ತ ಬಾಧೀಗಳಲ್ಲ ಆತನು ಕೂಡಾ ಹಾಲುಗಾರನಾಗಿದ್ದನು ಎಂಬಧ್ಯವಾಗಿದೆ.² ಆ ವಾಕ್ಯಗಳು ಮತ್ತು ತನ್ನ ಓದುಗರ ಜೊತೆ ಘಟನೆಗಳಲ್ಲಿ ಲೀಂಗಕನೆ ಹಾಲ್ಯಾಳ್ಯಾಫಿಲೆಡೆ ಲಕ್ಷ್ಯಕೊಡುವ ಒಂದು ಕರೆಯಿಡೆ ತಕ್ಷಣ ಮುಂದೆ ಹೊಳೆಗುವದು ಮತ್ತು ಅನುಸಂಹಿತದು ಅಗಿವೆ ಎಂಬುದು ನಿಜ. ಈ ವಾಕ್ಯದಲ್ಲಿಯೂ ನಹ, ಕ್ರಿಸ್ತನು ಅವಲಾಗಿಯೇ ಬಾಧೀಗಳ ಮೂಲಕ ಬಾಧೀಪಟ್ಟಿದ್ದಿಂದ ತನ್ನ ಓದುಗರು ಒಣ್ಣಾಗಿ ಹಂಚಿಕೊಳ್ಳುವವರೂ ಒಣ್ಣಾಗಿ ನಾಕ್ಷಯಾಗಿರುವವರೂ ಆಗಿರಬೇಕೆಂದು ಹೆತ್ತನು ನೆನೆಹಿಸುವವನಾಗಿದ್ದಾನೆ. ಹೇಗೆನೀಡಿ, “ಬಾಧೀಪಡು” (martus) ಎಂಬ ಹದವು ನಾಮಾನ್ಯವಾಗಿ ಘಟನೆಗಳ ಮಾತಿನ ನಾಕ್ಷಯ ಮೂಲಕ ಇರುವಂಥ ಒಬ್ಬನ ಅನುಭವಗಳ ಘಟನೆಯನ್ನು ನೂಜಿಸುವುದಾಗಿರುತ್ತದೆ. ಈ ಹತ್ತದಲ್ಲಿ ಕ್ರಿಸ್ತನು ಬಾಧೀಪಟ್ಟಿದ್ದನ್ನು ಅಪ್ರೋನ್ತಲನು ಕೆಗಾಗಲೇ ನಾಕ್ಷಕಲಸಿದ್ದಾನೆ (2:21-24). ಆತನು ಕ್ರಿಸ್ತನ ಬಾಧೀಗಳನ್ನು ವೈಯುತ್ತಿಕವಾಗಿ ನೋಡಿದ್ದಾನು ಎಂದು ತನ್ನ ಓದುಗರು ತಿಳಿಯಬೇಕೆಂದು ಲೀಂಗಕನು ಬಯಸಿದ್ದನು ಎಂದು ಈ ವಾಕ್ಯವನ್ನು ಅರ್ಥಿಸಿಕೊಳ್ಳುವದು ಉತ್ತಮವಾಗಿದೆ.

ಅಪ್ರೋನ್ತಲ ಮಾತುಗಳ ಒಂದು ನಾಮಾನ್ಯತೆಯಿಂದ ನಿರ್ದಿಷ್ಟತೆಗೆ ಹೊಳೆಗುವದು, ಮತ್ತು ನಿರ್ದಿಷ್ಟತೆಯಿಂದ ನಾಮಾನ್ಯತೆಯಿಂದ ಹೊಳೆಗುವದು ಅಗಿದೆ. ಹಿಂತಿಯನಾದವನು, ಇತರರನ್ನು ಹಿಂತಿಯರು ಎಂದು ನೂಜಿಸಬೇಕು, ಆದರೆ ಆತನು ಅದನ್ನು ಕಣ್ಣಾರೆಕಂಡು ನಾಕ್ಷಯಿಂತೆ ಮತ್ತು ಒಬ್ಬ ಅಪ್ರೋನ್ತಲನಂತೆ ಬಲು ನಿರ್ದಿಷ್ಟವಾಗಿ ಮಾಡಿದನು (1:1). ಬಲು ಮುಖ್ಯವಾದದ್ದು ಎಂದರೆ, ಆತನು ಅವರನ್ನು ಜೊತೆ ವಿಶ್ವಾಸಿಗಳು ಎಂದು ಸಂಬಳಿಸಿ ನುವವನಾಗಿದ್ದು ಇನ್ನು ಮುಂದೆ ತೃತ್ಯಕ್ಕವಾಗುವ ತ್ರಭಾವಗಳಲ್ಲಿ ಹಾಲುಗಾರನೂ ಆಗಿದ್ದಾನು. ತನ್ನ ಓದುಗರಂತೆ, ಹೆತ್ತನಾ ನಹ ಕರ್ತನ ಬರೋಣವನ್ನು, ಆತನ ಮಹಿಮೆಯ ಪ್ರಕಟವಾಗುವದನ್ನು, ನಾಗ್ಯಯತೀರ್ಪುಬರುವದನ್ನು ಎದುರು ನೋಡುವವನಾಗಿದ್ದಾನು. ಅಪ್ರೋನ್ತಲನು ಹೊರಗಿನವರಂತೆ ನಲಹೆಗಳನ್ನು ಕೊಡುತ್ತಿಲ್ಲ, ಅಥವಾ ಜೀವಿತದ ಎಲ್ಲಾ ನವಲತ್ವಗಳನ್ನು ಅನಂದಿಸುತ್ತು ಬಾಧೀಪಡುತ್ತಿರುವವರಿಗೆ ಆತನು ನಲಹೆ ಕೊಟ್ಟಿಲ್ಲ. ಆತನು ಅವರಿಂದ ಒಬ್ಬನಾಗಿದ್ದಾನು. ಆತನು ಜೊತೆ ಹಿಂತಿಯನು ಅಗಿದ್ದಾನು, ಮತ್ತು ಅವರಂತೆ ಆತನು ನಂಜಗನ್ತು ಸೃಜಿಕರಣಿಗೆ ತನ್ನ ಅಕ್ಷವನ್ನು ಒಫ್ಫಿಹಿಡಿಸಿದ್ದಾನು.

ಪಂಚನ 2. ಇಂಗ್ರೀಷ್ ಭಾಷಾಂತರವನ್ನು ಬಳಸುವಾಗ, ಗ್ರೀಕ್‌ನಲ್ಲಿ ಸ್ಥಾಪಿತಾಗಿರುವ ಹದವನ್ನು ಬಾಂದಬ್ಯಾಬು ಕೆಲನಾಲ ಕರ್ತನಾಗಿ ಕಂಡುಬರುತ್ತದೆ. ಉದಾಹರಣೆಗೆ,

ಅಗತ್ಯವಾದ ತೀಯಾಹಡವು “ಕರುಬ” ಎಂದು ಭಾಷಾಂತರವಾಗಿರುವದು *poimaino*ದರೆ ಲೀಟಿಯು ಅಗಿದೆ. ನಾಮಹಡವಾದ “ಕರುಬ” ಎಫೆನ್ 4:11ರಲ್ಲ “ಬೋಧಕರು” ಎಂದು ಭಾಷಾಂತರವಾಗಿದ್ದ *poimēn* ಅಗಿದೆ. ಹೋಧಕರಂತೆ ಇರುವದು ಕರುಬನಿಸೆ ಇರುವದು ಅಗಿದೆ. “ಬೋಧಕರನಾಗಿರುವದು” ಅಥವಾ ಮಂದೆ ಯಾಯ “ಕರುಬನಾಗಿರುವದು” ಎಂಬ ಈ ವಚನದ ಆರಂಭವು ಒಬ್ಬನು ಜೆನ್ನಾಗಿ ಭಾಷಾಂತರಮಾಡುವಂಥದ್ದು ಅಗಿದೆ. ಬೋಧಕರ ಕಾರ್ಯವನ್ನು ಮಾಡಲು ಹೇತುಸಿಂದ ಒತ್ತಾಯಿಸಲ್ಪಟ್ಟವರು, ಹೇತುನು ಅವರನ್ನು ಕೆಗಾಗಲೇ ಜೊತೆ ಹಿಂತಿರ ಎಂದು ಕರೆದಿದ್ದಾನೆ. ನಮ್ಮ ಮುಂದಿನ ಈ ವಾಕ್ಯ ಮಾತ್ರದಲ್ಲ, ಹೊನ್ ಒಡಂಬಿಕೆಯ ಎಲ್ಲಿಡೆಯಲ್ಲಿಯೂ “ಹಿಂತಿರು” “ಬೋಧಕರು” ನಮಾನವಾಗಿದ್ದೂ ಎಂಬುದು ಸ್ವಷ್ಟವಾಗಿದೆ. ಇದೇ ಲೀಟಿಯ ಒಂದಕ್ಕೆ ಅನುಗುಣವಾದ ಇನ್ನೊಂದು ಹಡವು ಅಪ್ಪೊನ್ತಲಕ ಕೃತ್ಯೆಗಳು 20ರಲ್ಲ ಕಂಡುಬಂದಿವೆ. ಎಫೆನದಿಂದ ಮೇಲೆತದವರೆಗಿನ ನಭೀಯ ಹಿಂತಿರನ್ನು ಹೇತುನು ಕರೆಯಿಸಿದನು. ಇತರ ನಂಗತಿಗಳಲ್ಲ, ದೇವರ ನಭೀಯ “ಕರುಬರು” ಅಥವಾ “ಬೋಧಕರು” ಅಗಿರುವಂತೆ ಆತನು ಅವಲಿಗೆ ಬೋಧಿಸಿದನು (ಅಪ್ಪೊನ್ತರಕೃತ್ಯೆಗಳು 20:28). “ಕರುಬ” ಎಂಬ ಇದೇ ಲೀಟಿಯ ರೀತೆ ಹಡವು 1 ಹೇತು 5:2ರಲ್ಲದ್ದು ಅಪ್ಪೊನ್ತಲರ ಕೃತ್ಯೆಗಳು 20:28ರಲ್ಲ ಬಳಸಲ್ಪಟ್ಟದ್ದು ಅಗಿದೆ.

ನಭೀಯ ಆಪ್ತಿಇಕ ನಾಯಕರಾಗಿರಲು (“ಹಿಂತಿರು,” “ಹಾಸ್ಪರ್” ಅಥವಾ “ಇಂಡೋಣ್”) ಕಾರ್ಯವಾಡುವಂತೆ ಹೆನಲನಲು ಬಳಸಿದ ಎಲ್ಲಾಹಡಗಳು, “ಹಾಸ್ಪರ್” ಎಂಬ ಹಡತ್ಯಿತ ಹೆಜ್ಜ ಪಣನಾತ್ಕರವಾದವು ಅಥವಾ ಅದತ್ಯಿತ ಹೆಜ್ಜ ಪಣನ್ಲ್ಯಾಟ್ಪುಗಳೂ ಅಲ್ಲ. ಇನ್ನಾಯೀಲ ಜನಲಿಗೆ, ಕರುಬನು ತನ್ನ ಕುಲಯನ್ನು ಕಾರ್ಯವನು ಎಂಬುದು ಹಿಂಡಿಸಿಂದ ನಂಬಿಕೆಾಂದು ಬಂದಂಥ ಬಂದವಾಗಿತ್ತು. ದಾಖಿದನು ಕರುಬನಾದ ಅರನ, ದೇವರ ಜನರು ಇಕ್ವರ್ವರೂ ಮತ್ತು ಅಮಾಲ್ಯರೂ ಅಗಿದ್ದ ನಮಯದಲ್ಲ ಕಿಂಗೊಟ್ಟಿ ಕೇಳುವವನಾಗಿದ್ದನು. ಕೀರ್ತನೆ 23 ದೇವರನ್ನು ಇನ್ನಾಯೀಲರ ಜನರ ಕರುಬನ ಹಾಗೆ ದೇವರೆಡೆಗೆ ನೋಡುವುದಾಗಿದೆ. ಇನ್ನಾಯೀಲರ ಹೀಲಿಯ ಹದ್ದೆಗಳನ್ನು ಉದಾಹರಿಸುವ ನೋಲೊಮೋನನ ಹಾಡುಗಳು ಕರುಬನ ದೃಷ್ಟಾಂತದಿಂದ ಪ್ರಭಾವಿತವಾದವುಗಳ ಅಗಿದೆ. ಯೇಂಬುಬಿನ ಕೆಲ ನ್ಯಾರಣಾತ್ಲೆ ನಾಮ್ಯಾಗಳು ಜಾನಪದದ ಮೇಲೆ ತೆಗೆಯಲ್ಪಟ್ಟದ್ದು ಶರಮಾನಗಳ ಮೇಲೆ ಬೇಕಿ ದವುಗಳ ಅಗಿದೆ. ಕರುಬನು ತನ್ನ ಕರುಗಳೊಡನೆ ದಿನದ ಇಪ್ಪತ್ತಾಲ್ಲೂ ತಾನು ಇರುತ್ತಾನೆ. ಯಾವುದಾದರೂ ಒಂದು ಕಳೆದುಹೋಳದ್ದನ್ನು ಅಥವಾ ಅನಾರೋಗ್ಯಗಾಂಡಿದ್ದನ್ನು ಆತನು ಬಲ್ಲವನಾಗಿರುತ್ತಾನೆ. ಆತನು ಅವನು ರಕ್ಷಿಸುವವನೂ ಮತ್ತು ಕಾಳಜಿಮಾಡುವವನೂ ಅಗಿರುತ್ತಾನೆ. ಅವುಗಳು ಅತನ ಜೀವನವು ಆತನ ಭಾವನೆಯೂ ಅಗಿರುವವು ಅಗಿದೆ.

ಕರುಬನ ಮಾದಲ ಮತ್ತು ಆತನ ಕುಲಗಳ ನಭೀಯ ಆಪ್ತಿಇಕ ನಾಯಕತ್ವವನ್ನು ಒಟ್ಟಿಕೊಂಡಿರುವಾಗ, ಹಿಂತಿರು ಆಪ್ತಿಇಕವಾದ, ಭಾವನಾತ್ಕರವಾದ ಮತ್ತು ದೈಹಿಕ ಅಪಶ್ಯಕತೆಗಳ ಅವರು ನಡೆಸುವ ಮಂದಿಗೆ ಇದೆ. ಅವರು ಸೀಲಿವಂತಿಕೆಯ ಮತ್ತು ನತ್ಯದ ಮಾರ್ಗದಲ್ಲಿ ನಡೆಸುವವರೂ ಮತ್ತು ಮಾರ್ಗದರ್ಶನಮಾಡುವವರೂ ಅಗಿರುವರು. ಅವರು ಹಿಂತಿರ ಕರುಬನಾದ ಯೇಂಬುಬಿನ ಮೇಲೆ ಆತುಕೊಳ್ಳಬರು (5:4; 2:25), ಮತ್ತು ನಭೀಯ ತ್ರಿತೀ ನಡನ್ಯಲಿಗಾಗಿ ಅವರು ಮಾದಲ ಸೀಲಿವಂತರಾಗಿರುವರು. ಕರುಬನು ಯಾವುದೇ ಜಿಡುವನ್ನು ಹೊಂದಿರುವದಿಲ್ಲ. ಆತನ ಯಾವಾಗಲೂ ಅಲ್ಲಿರುತ್ತಾನೆ, ತನ್ನ ಕಾರ್ಯವಿಕೆಯ ಮೇಲೆ ಯಾವಾಗಲೂ ಕಾತುರಚ್ಯಾಪನಾಗಿರುತ್ತಾನೆ. ಯಾವಾಗಲೂ ಅವನು ನಂರಕ್ಷಿಸುವವನು ಮತ್ತು ವಾಸಿಮಾಡುವವನೂ ಅಗಿರುತ್ತಾನೆ. ಆತನ ಕಾರ್ಯವಿಕೆಯಲ್ಲ ಯಾವುದಾದರೂ ಒಂದು ಬಲಹಿಂಬಾದವದ್ದಾದರೆ, ಕರುಬನು ಅಲ್ಲದ್ದು ಆಪ್ತಿಇಕ ಗಾಯವನ್ನು ಕಟ್ಟುವನು. ಹಿಂತಿರು ಕೂಡಾ ಹಲವು ಬಾಲ ತಮ್ಮ ಮಾದಲಯನ್ನು ಹೊಲದಲ್ಲ ತಮ್ಮ ಮಂದಯನ್ನು

ನಡೆಸುತ್ತಿರುವ ಕುರುಬರು ಬದಲಾಗಿ ಕೋಪರೇಣವ್ ಮಂಡಜಯ ನಿದೇಂಶಕರಣ ಕಂಡುಕೊಳ್ಳುವದು ದುರಾದೃಷ್ಟವಾದದ್ವಾರಿದೆ.

ಸಭೆಯ ಅತ್ಯೇಕ ನಾಯಕರಾಗಿರುವಂತವರು ಮತ್ತು ನಾಯಕರು “ಹಿಲಯರು” ಮತ್ತು “ಕುರುಬ” ಎಂಬ ಪರಗಳನ್ನು ಹೇಗೆ ಕಾಯಂಗತೆಗೆಂಜನುತ್ತಾರೆ ಎಂಬುದರ ಬಗೆಗೆ ಹೆತ್ತನು ಹೆಚದ್ದಾನೆ. ಕೆವಲ ಈ ಗುಣಗಳ ಮಂಡಜಯಲ್ಲದ್ದ ನಂತರ ಸಿದ್ಧಮನಸ್ಸಿನಿಂದ ಮೇಲ್ಮೂರಣಣ ಮಾಡುವದನ್ನು ಆತನು ಸೆಲಿಸಿದನು. ತಾಂತ್ರಿಕವಾಗಿ ಶ್ರಿಯಾಪದದ ರಾಹತವು ಗ್ರೀಕ್‌ನಲ್ಲ ಕೃದ್ವಾಜಕವಾಗಿರುವಾಗ, ಇದೊಂದು ತದ್ದಿತಾಂತದಂತೆ ಅಲತುಕೊಳ್ಳುವದು ಅಗಿದ್ದು “ಕುರುಬನಾಗಿರು” ಎಂಬುದಕ್ಕೆ ನಮಾನವಾದದ್ವಾರಿ ವ್ಯಾಕರಣಾರ್ಥಕವಾಗಿ ನಾಧ್ಯಬಿದೆ (ಆಗಬಹುದಾದದ್ದು ಕೂಡಾ). ಆ ಸಂಗತಿಯಲ್ಲ ಭಾಷಾಂತರವು “ನಿಮ್ಮಾಲ್ಲರುವ ದೇವರ ಮಂದೆಯನ್ನು ಕಾಯಲಿ ... ಸಿದ್ಧಮನಸ್ಸಿನಿಂದ ಮೇಲ್ಮೂರಣಣಮಾಡಿಲ್” ಎಂದಾಗಿದೆ. ಸಿದ್ಧಮನಸ್ಸಿನಿಂದ ಮೇಲ್ಮೂರಣಣಮಾಡಿಲ್ ಎಂಬ ಪದವು ಗ್ರೀಕ್ ಶ್ರಿಯಾ ಪದದ *episkepoē* ಖ್ರಾಯೋರಿಕ ರೂಪವಾಗಿದೆ. ಹದದ ನಾಮಪದದ ರಾಹತವು ಅಫ್ರೋನ್ತಲರ ಕೃತ್ಯಾಗಳು 20:28ರಣ್ಣ, 1 ತಿಂಡಾಫೆ 3:2ರಣ್ಣ ಮತ್ತು ಇತರಡೆಯಲ್ಲ ಮೂಲಹದ ಎಂದು ಬಳಕೆಯಾಗಿದೆ. KJVಯು ನಾಮಪದದಂತೆ “ಜಿಷ್ಣಾರ್ಯೋ” ಎಂದು ಭಾಷಾಂತರಿಸಿದೆ ಅದರೆ NISB ಮತ್ತು NIVಯು ಇದನ್ನು “ಮೇಲ್ಮೂರಣಣಕ್” ಭಾಷಾಂತರಿಸಿದೆ.³ ಫಿಅಷ್ಟಿಯಲ್ಲಿಗೆ ಹೊಲನ ಒಂದೇ ಹತ್ತದಲ್ಲಿ, “ಮೇಲ್ಮೂರಣಣಕರು ಮತ್ತು ಕೀರ್ತನ್ಯಾಯ” ಎಂಬವುಗಳ ವಂದನೆಗಳಲ್ಲ ನೂಜಿನಲ್ಲಿವೆ (ಥಿಲಹಿ 1:1).

(“ಹಿಲಯರು,” “ಹಾಸ್ಪರ್ರೋ,” “ಮೇಲ್ಮೂರಣಣಕರು”) ಈ ಮೂರು ಪದಗಳು ಶ್ರಿತ್ವನ ಸಭೆಯನ್ನು ನಡೆಸಿಕೊಂಡು ಹೇಳಣತ್ತಿರುವವರನ್ನು ನಂಬಿತ್ವಾರ್ಥಿನಲು ಬಳಸುವವು ಅಗಿದೆ. ಅವರು ತಮ್ಮ ಕುತ್ತಳಹಲಕರವಾದ ಕಳ್ಳಗೆ ಬಳಬಳಯುತ್ತಿದ್ದಾರೆ. “ಮೇಲ್ಮೂರಣಣಕ” ಎಂಬ ಪದವು ಅಧಿಕಾರವನ್ನು ಜಲಾಯಿನುತ್ತಿರುವ ಸಭೆಯನ್ನು ನಡೆಸುವಂತವರನ್ನು ನೂಜಿನುವಂತದ್ವಾರಿದೆ. ಅವರ ಅಧಿಕಾರವೆಂದರೆ ಕತ್ತಿ ಅಥವಾ ಗನ್ನಿಗಳು ಅಲ್ಲ. ಅದರೆ ಬದಲಾಗಿ ಅವರ ಅತ್ಯೇಕತೆಯ ಮತ್ತು ಸೈತಿಕತೆಯ ಲುದಾಹರಣೆಗಳು ಅಗಿದೆ. ಸಭೆಯ ಜೀವಿತದಲ್ಲಿ ಕಳಿಂ ನಿಧಾನರಗಳು ಮಾಡಲ್ಪಡುವಂತಹ ನಮಯಗಳು ಅಲ್ಲದ್ವಾರು. ಆ ನಮಯವು ಬಂದಾಗ, ಸಭೆಯ ಮೇಲ್ಮೂರಣಣಕರು ಅಯ್ಯಿಯನ್ನು ಮಾಡಲು ನಿಯೋಜಿಸಲ್ಪಟ್ಟರುತ್ತಾರೆ. ಸಭೆಯ ಅವರನ್ನು ಹೌಲಿತ್ವಾಹಿನ್ಯನುತ್ತದೆ ಮತ್ತು ಬೆಂಬಾಹನುತ್ತದೆ. “ನಹೋಂದರೆಂದೇ, ಯಾರು ನಿಮ್ಮಾಲ್ಲ ತ್ವಯಾನಷಟ್ಟು ಕರ್ತನ ಕಾಯಂಗಳಲ್ಲ ನಿಮ್ಮ ಮೇಲೆ ಮುಖ್ಯಾರ್ಥರಾಗಿದ್ದು ನಿಮಗೆ ಬುದ್ಧಿ ಹೇಳುತ್ತಾರೋ ಅವರನ್ನು ಲಾಕ್ಷಿಸಿ ಅವರ ಕೆಲನದ ನಿಬಿತ್ತ ಅವರನ್ನು ಶ್ರೀತಿಯಂದ ಬಹಳವಾಗಿ ಸನ್ನಾನಮಾಡಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ ನಿಮ್ಮಿಳಿಮ್ಮೆಳ್ಳಿಗೆ ನಮಾಧಾನವಾಗಿಲಿ” ಎಂದು ಹೊಲನು ಬರೆಯುತ್ತಾನೆ (1 ಥೆಸಲೋಸಿಕ 5:12, 13).

ಸಭೆಯಲ್ಲ ಹಿಲಯನಾಗಿರುವವಸಿಗೆ ಗಣಸಿಯವಾದ ಬಿಧತೆಯಿಷ್ಟ ನಾಮಕ್ಯಾದ ಮತ್ತು ನಮಯವು ಅವಶ್ಯಬಿದೆ. ಇದು ಕೆಲನಾಲ ಕತ್ತೆಜಾಕಲಯಾಗಿರುತ್ತದೆ. ಹಿಲಯರು ಕೆಲನಾಲ ಸಭೆಯಿಂದ ಆಧಿಕವಾಗಿ ಆಧಾರವುಳ್ಳವರು ಆಗಿರುತ್ತಾರೆ ಅದರೆ, ಅವರು ನಾಮಾನ್ಯವಾಗಿ ಹಾಗೆ ಇರುವುದಿಲ್ಲ. ಅವರ ಕೆಲನವು ಶ್ರೀತಿಯಲ್ಲ ಬಂದಾಗಿದೆ. ಅವರು ತಾವು ಮಾಡುವಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳುವವರಾಗಿದ್ದಾರೆ ಯಾಕೆಂದರೆ ಅವರು ಕರ್ತನನ್ನು ಮಹಿಮೆಹಡಿಸಬೇಕಾಗಿದೆ ಮತ್ತು ಆತನ ಜನರನ್ನು ಕಟ್ಟಬೇಕಾಗಿದೆ. ಜನರ ಅತ್ಯಗಳನ್ನು ರಿಷಿನುವ ಜೀವಿತ ಅವರು ಹಾಲುಗಾರರಾಗ ಬಯನುತ್ತಾರೆ. ಇದು ಬಿಲಾತ್ತಾರ್ಥದಿಂದ ತೆಗೆದುಕೊಂಡಂತಹ ಕಾಯಂವು ಆಗಿರಬಾರದು. ದೇವಮನುಷ್ಯರು ಕಾಯಂವನ್ನು ಜಿತ್ತಪ್ರಾರ್ಥಕವಾಗಿ, ಉತ್ಸಾಹದಾಯಕವಾಗಿ, ಇಷ್ಟಪ್ರಾರ್ಥಕವಾಗಿಯಾ ತೆಗೆದುಕೊಳ್ಳಬೇಕು.

ಇಜ್ಯಾಯ ಹತ್ತಿಕೆಯ ಲೇಖಕನು “ಅವರು ವೃಣಂಹಡಿದೇ ನಂತೋಷದಿಂದ ಇದನ್ನು ಮಾಡಿ” ಎಂದು ಹೇಳಿತ್ತಾನೆ (ಇಜ್ಯಾಯ 13:17). ಒಳ್ಳೆಯ ಮನುಷ್ಯನು ಹಿಲಿಯತ್ಪದ ಸೇವೆಯನ್ನು ಒಪ್ಪಿಕೊಳ್ಳುವಲ್ಲ ಬಿಧಲನಾದದ್ವಾದರೆ, ಕಡಿಮೆ ಅಹಂಕಾರದಿಂದ ಅವರು ಅವಕಾಶವನ್ನು ತೋಡಬೇಕು. ಹಲವು ಭಾಲ ಹರಿಣಾಮಗಳ ಅಫಾರ್ತೊಲ ಆಗಿರುತ್ತಾರೆ.

ಹಿಲಿಯಲಗೆ ನಭೀಗಳಿಂದ ಅರ್ಥಿಕರಾಗಿ ಬೆಂಬಲಬಿರುವದು ಆಧುನಿಕ ಕಾಲದಲ್ಲಿ ಅನುಹಜವಾಗಿರುವಾಗ, ಇದು ಹೊನ್ನ ಒಡಂಬಡಿಕೆಯ ಸಮಯದಲ್ಲಿ ಸ್ವಷ್ಟವಾಗಿ ಹೆಚ್ಚು ನಾಮಾನ್ಯವಾದದ್ವೆ ಅಗಿತ್ತು, ಹಿಲಿಯರು “ದ್ರವ್ಯಾಶೀಯಲ್ಲಿದವರೂ ಆಗಿರಬೇಕು” ಎಂದು ಹೊಲನು ತಿಮೊಥೀಯಸಿಗೆ ಹೇಳಿತ್ತಾನೆ (1 ತಿಮೊಥೀ 3:3). ದೀಕ್ಷಣ್ಣರು “ಗೌರವ ಸ್ವಭಾವಪುಷ್ಟಪರಾಗಿರಬೇಕು” (1 ತಿಮೊಥೀ 3:8), ಮತ್ತು ಯಾಕಂದರೆ ಅತನು ಸಭಾಧ್ಯಕ್ಷನು (ಐರ್ 1:7). ಹಿಲಿಯರು ಮತ್ತು ಸಭಾಧ್ಯಕ್ಷರು ಉದಾಹಿತಾಗಿರಬೇಕು ಎಂದು ಈ ಪದಗಳು ಕೇವಲ ಅರ್ಥಕೊಡುವಂತಿದ್ದರೆ, ಹೊಲನು ಅದನ್ನು ಬರೆಯುವದಕ್ಕೆ ಯೋಜನೆಯ ಕಾರಣಿಂದ ಇದು ಹಿಲಿಯಲಗೆ ಮತ್ತು ಬಹುಶಃ ದೀಕ್ಷಣ್ಣಲಿಗೂ ಕೂಡಾ ನಾಮಾನ್ಯವಾದದ್ವಾಗಿದ್ದು ಇದು ಅವರ ಕೆಲಸಕ್ಕೆ ನಂಭಿಣೆಯನ್ನು ಕೊಡುವಂತಿದ್ದು ಅಗಿತ್ತು. ಹಿಲಿಯರು ನಭೀಗಳಲ್ಲಿ ಇತರ ಕೆಲಸವನ್ನು ಹೊಂದಿದ್ದಾದರೆ ಅದನ್ನು ಮಾಡುವಂತೆ ನಭೀಯಲ್ಲ, ಹೊಲನು ಬಯನುವವನಾಗಿರಿಬ್ಲ.

ಹಿಲಿಯರು ಮೇಲಕ್ಕೆ ಬರಲು ಅರ್ಥಿಕ ಸಹಾಯವನ್ನು ಹಡೆಯಬೇಕು ಎಂದು 1 ತಿಮೊಥೀಯ ನಂತರದಲ್ಲಿ ಹೊಲನು ಬಯನುವವನಾಗಿದ್ದನು ಎಂದು ಮುಂದಿನ ಸಾಜನೆಯು ಅಗಿದೆ. ಪ್ರಾಂಗಂದಲ್ಲಿ ಮತ್ತು ಉಪದೇಶದಲ್ಲಿ ಶ್ರಮಪಟ್ಟಿ ಕೆಲಸಮಾಡುವ ಹಿಲಿಯಲಗೆ ಎರಡುಪಟ್ಟು ಗೌರವವನ್ನು ಕೊಡಬೇಕು ಎಂದು ಹೊಲನು ತನ್ನ ಯಾವನಹ್ನಾದ ಜೀತೆ ಕೆಲಸದವಸಿಗೆ ಎಜಿಲನುವವನಾಗಿದ್ದಾನೆ. ಅತನು ಬೋಧಕರಿಗೆ ಬೆಂಬಲಕೊಡುತ್ತಿರುವಂತಹ ಬಿಷಯದಲ್ಲಿ ಕೊಲಿಂಧದವರಿಗೆ ಬಳಸಿದ ಅದೇ ಭಾಷೆಯನ್ನು ಅತನು ಬಳಸುವವನಾಗಿದ್ದಾನೆ. ಅಪ್ರೋಷ್ತಲನು ಧರೊಂಹದರೆ 25:4ನ್ನು ಉಲ್ಲೇಖನುತ್ತು “ಕಣತುಜಯವ ಎತ್ತಿನ ಬಾಯನ್ನು ಕಟ್ಟಬಾರದು” ಮತ್ತು ನಂತರ “ಆಳ ತನ್ನ ಕೂಲಗೆ ಯೋಣ್ಯವಾಗಿದ್ದಾನಲ್ಲ” ಎಂದು ನೆಲಿಸಿದ್ದಾನೆ (1 ತಿಮೊಥೀ 5:18; ನೊಂಡಿ 1 ಕೊಲಿಂಧ 9:9, 14). 1 ಕೊಲಿಂಧದಲ್ಲಿ, ಹೊಲನು ಬೋಧಕರನ್ನು ತನ್ನ ಮನದಲ್ಲಿ ಹೊಂದಿದ್ದಾನೆ: 1 ತಿಮೊಥೀಯಲ್ಲ, ಅತನು ಹಿಲಿಯರ ಬಗೆಗೆ ಮಾತನಾಡಿದ್ದಾನೆ. ಈ ಇಬ್ಬರೂ ಕಾರ್ಬಿಕರ ಕೆಲಸವು ಅತನೆ ಕೂಲಗೆ ಯೋಣ್ಯವಾಗಿದೆ.

ಹಿಲಿಯರು ಕರ್ತವ್ಯನಿಗೆ ಕೂಲಾರುವಾಗ ಅರ್ಥಿಕ ಬೆಂಬಲವನ್ನು ಹಡೆಯಬೇಕೆಂದು ಹೊಲನಂತೆ, ಹೇತುನೂ ಬಯನುವವನಾಗಿದ್ದಾನೆ. ಹಿಲಿಯರು ನಿರ್ಜವಾದ ದ್ರವ್ಯಾಶೀಯಾದ ಕೆಲಸ ಮಾಡಬಾರದೆಂದು ಅತನು ಹಿಲಿಯಲಗೆ ಹೇಳಿದ್ದು ಯಾಕೆ ಎಂದು ಇದು ಬಿವಲನಬಹುದಾಗಿದೆ. ಬದಲಾಗಿ ಇಷ್ಟಷ್ಟೂವರ್ಕರಾಗಿಯೂ ಅವರು ನೇವೆ ಮಾಡಬೇಕು. ನಭೀಯ ತನ್ನ ಹಿಲಿಯಲಗೆ ಅರ್ಥಿಕರಾಗಿ ಬೆಂಬಲನಿರ್ಜಿತವನ್ನು ನಷ್ಟಿಸಿದ್ದಾರೆಯಾಗಿದೆ. ಇಲ್ಲವಾದರೆ ಪುದಿನುವದನ್ನು ಕಾಯ್ದುಮಾಡುವುದರ ಬಗೆಗಿನ ಪ್ರಬೋಧನೆಗೆ ಯಾವುದೇ ಕಾರಣವು ಇಲ್ಲ. ಪ್ರಬೋಧನೆಯು ಯೋಣ್ಯವಾದದ್ವಾಗಿದೆ ಯಾಕೆಂದರೆ ಹಿಲಿಯಲಗೆ ತಮ್ಮ ಕೆಲಸಕ್ಕೆ ಅರ್ಥಿಕ ಹಿಲಿಯನೆಯ ಹಡೆಯುವದಕ್ಕೆ ನಾಮಾನ್ಯವಾಗಿದೆ. ಆಧುನಿಕ ನಭೀಯ ಇರಸ್ಯೇ ಮಾಡುತ್ತಿದ್ದೀರೆ? ಇದು ಅಲ್ಲನ ಹಲಸ್ತಿತಿಯ ಮೇಲೆ ಆಧಾರಿತವಾಗಿದೆ, ಹೊಲ ಮತ್ತು ಹೇತುರು ಬರೆಯುವಾಗಿನ ಹಲಸ್ತಿತಿಯ ಮೇಲೂ ಕೊಡ ಇದು ಅಧಿಕರಿತವಾಗಿತ್ತು. ಅಲ್ಲ ಶೂಳಂತ್ರಿತಮಾಣದ ಕಾಯ್ದು ಇದ್ದದ್ವಾದರೆ, ಮತ್ತು ಹಿಲಿಯರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸಿದ್ದೇ ಆದರೆ,

ಅಲ್ಲ ಅತನನ್ನು ಬೆಂಬಾಗಿವಂತೆ ಸರ್ಕಾರಿದಿಯ ಪೂರ್ವಸಿದೇರ್ ಶನಪು ನ್ಯಾಷ್ಟಾಗಿದೆ. ಕೆಲ ನಂಗರಿಗಳಲ್ಲಿ ಒಬ್ಬ ನೋಬಾರೆಕನು ಹಿಂಬಿಯನಂತೆಯೇ ಕಾರ್ಯಮಾಡಬಹುದು. ಅತನು ಪೂರ್ವ ಪ್ರಮಾಣದ ಶ್ರಮದನ್ನು ಕೆಲನಕ್ಕೆ ಹಾಕಿದಾಗ, ಹಿಂಬಿಸಾಗಿರಬಹುದು ಅಥವಾ ಹೊಂದಿಕೊಂಡಿರ ಬಹುದು ಅತನು “ತನ್ನ ಕೂಲಿಗೆ ಯೋಗ್ಯಾನಾಗಿದ್ದಾನೆ.”

ಅಧುನಿಕ ಕಾಲದಲ್ಲಿ, ಬೋಧಿತರು ಅಥವಾ ಹಿಂಬಿಯರು ನಂಬಿಕೆಯನ್ನು ಹಡೆಯುತ್ತಿರುವಾಗ) ಯಿನ್ನೇಚೇ ಸ್ನೇಹಾನಲ್ಲಿ ಹಲಗಣನೆಯ ಅಡಿಯಲ್ಲಿರುವಾಗ ಹೆಚ್ಚಿನ ನಂಬಿಕೆಯನ್ನು ಹಡೆಯುತ್ತಿರುತ್ತಾನೆ. ಅವರಲ್ಲಿ ಹೆಚ್ಚಾದರು ಅವರು ಇನ್ನೊಂದು ಉದ್ದೇಶೀಗಳ ತರಬೇತಿಯನ್ನು ಹಡೆದಿದ್ದರೆ ಹಲಗಣನೀಯವಾಗಿ ಉತ್ತಮ ನಂಬಿಕೆಯನ್ನು ಹಡೆದಿರುತ್ತಿದ್ದರು. ಬಹುಶಃ ಇದು ಉತ್ತಮಮಾರ್ಗವಾಗಿದೆ. ಯೋಹಾನನ ಸುವಾತೇಯಲ್ಲ, ಯೇನುಪು ಕೂಲಿ ಹಡೆಯುತ್ತಿರುವದಕ್ಕೆ ಹೋಆನಲ್ಲಿಟ್ಟೆ ಕುರುಬನ ಕಥೆಯನ್ನು ಹೇಳಿದ್ದಾನೆ (ಯೋಹಾನ 10:11-15). ಕೇವಲ ನಂಬಿಕೆಗ್ಗೆ ಕಾರ್ಯಮಾಡುತ್ತಿರುವವರಿಗೆ ದೇವರ ರಾಜ್ಯದಲ್ಲ ಯಾವುದೇ ನಾಫಾನಿಲ್ಲ. ತಮ್ಮ ನಂಬಿಕೆಯನ್ನಲ್ಲ ಎಂದು ಶಿಂಭಾಗಿ ಅವರು ತಿಂಡಾಗ ಅದನ್ನು ಹಾಗೇ ಇಡುತ್ತಾರೆ. “ಯಾರಾದರೂ ಬೋಧಿಸುವದಕ್ಕಾಗಿ ನಂಬಿಕೆಯನ್ನು ಕೊಡುವುದಿದ್ದರೆ ನನಗೆ ಕೂಡಲ, ಅದರೆ ನನ್ನ ತುಂಂಗಕ್ಕಲ್ಲ” ಎಂದು ಅವರು ಹೇಳಿ ಬಹುದು. ನಂಬಿಕೆಯನ್ನು ಬೆಂಬಲ ವರಡರ ಇನ್ನತೆಯ ಮಧ್ಯಪಂದಾಧರವು ಇದೆ ಎಂದು ಕೆಲವರು ಒತ್ತಿಹೇಳುವವರಾಗಿದ್ದಾರೆ. ಈ ನಂಗರಿಗಳಲ್ಲಿ ಕೆಲನಮಾಡುವವರು ವಾರದ ಕೊನೆಯಲ್ಲಿ ನಂಬಿಕೆ ಜೆಕನ್ನು ಹಡೆಯುವದಕ್ಕಿಂತ ಹೆಚ್ಚಾಗಿ ನಭೆಯಲ್ಲಿ ಕೆಲಸಮಾಡಲು ನಾಕಷ್ಟೆ ಗಮನಾಹಂತೆಯನ್ನು ಹೊಂದಿರುವದನ್ನು ಬಹುಶ ಹೊಲ ಮತ್ತು ಹೆತ್ತಿಲಿಬ್ಬರು ಖಚಿತಮಾಡಿಕೊಳ್ಳಲು ಬಯಸಿರಬಹುದು.

ವಣಿನ 3. ಅಧಿಕಾರಪು ರಾಜಕೀಯ ಕಜ್ಜೆಲಿಯಾಗಿನ, ವಾಣಿಜ್ಯ ನಂಂಭಿಕೆಗೆ ಅಥವಾ ಸಭೆಯಾಗಿನ ವ್ಯಕ್ತಿಗೆ ಹನ್ನಾಗಂತರವಾದದ್ದಾರೆ, ಅಲ್ಲ ನಿಂದನೆಗೆ ಅವಕಾಶಪು ಇದೆ. ನಿಯೋಂದ ಅಧಿಕಾರಬಿಲ್ಲದೆ ನಾಯಕತ್ವಪು ಅನಾಧ್ಯ. ಅಧಿಕಾರಪು ಕೆಲನಾಲ ವ್ಯಕ್ತಿಗಳ ತಮ್ಮ ಸ್ವಂತದ ಉದ್ದೇಶವನ್ನು ನಿರ್ದಿಷ್ಟಿಸಿಕೊಳ್ಳಲು ಬಳಸಲ್ಪಡುತ್ತದೆ. ಜವಾಬ್ದಾರಿಯಿತ ನಾಯಕತ್ವದಲ್ಲ ಏನನ್ನಾಗಿ ಮಾಡುತ್ತೇ ಹಡೆಯುವದು ಇದು ಕಷ್ಟ ಮತ್ತು ಅನಾಧ್ಯತೆಗಳ ಮಧ್ಯ ಇರುವುದಿಲಂದ ಜವಾಬ್ದಾರಿಯಿತ ನಾಫಾನದಲ್ಲ ಇರುವಂತರದ ಮೇಲೆ ನಭೆಯ ತಾನೇ ವಿಶ್ವಾಸಿಡುವುದಾಗಿದೆ. ಅಂತೆಯೇ ಹೆತ್ತನ ಎಜ್ಜಿಲಕೆಯು ಅವಶ್ಯವಾಗಿದೆ. ಹಿಂಬಿಯರ ಪರಿದಳ್ಳಿಯ ನಭೆಗಳ ಮೇಲೆ ದೊರೆತನ ಮಾಡಬಾರದು ಎಂದು ಅಫ್ರೋನ್ತಲನು ಹೇಳಿದ್ದಾನೆ.

ಹಿಂಬಿಯರ ಬಾನೋಗಳಲ್ಲ. ಅವರು ಆಷ್ಟೀಕ ಕುಟುಂಬವನ್ನು ನಡೆಸುವವರಾಗಿದ್ದು ಅವರ ಮೊದಲ ಆಧ್ಯತೆಯು ತಮ್ಮ ತಂದೆಯಾದಂತಹ ಕರ್ತವ್ಯನಿಗೆ ಆಗಿರುತ್ತದೆ (1 ಕೊಲಂಧ 6:20). ಹಿಂಬಿಯರ ಪ್ರಭಾವಪು ಯಾವುದೇ ಶ್ರೋಲನ್ ಶ್ರೀಯಾಗಳೇ ರಾಜಕೀಯ ನಾಯಕರಂತೆ ಅಲ್ಲ. ಅವರು ನಭೆಯನ್ನು ಇದು ಒಂದು ವ್ಯವಹಾರ ಆಗಿದ್ದಾರೆ ಎಂಬಂತೆ ಹಣದಿಂದ ನಿಯಂತಿಸಲಾರು. ಅವರು ತಮ್ಮ ನೈತಿಕ ಪೌಲ್ಯದಿಂದ ಮತ್ತು ಆಷ್ಟೀಕ ತುಂಂಗತೆ ಹಾಗು ಯೇನುಪು ಅವಲಿಗೆ ಕೂಡಿಸುವಾಗಿದೆ ದಯಾಪೂರ್ವಕವಾದ ಅಧಿಕಾರದಿಂದ ನಡೆಸುವವರಾಗಿರುತ್ತಾರೆ. ಹಿಂಬಿಯರ ಕಾರ್ಯಾಲಯವನ್ನು ಒಟ್ಟಿಕೊಳ್ಳಬಹುದು ಒಬ್ಬ ದೊರೆ ಯಾಗಿ ಅಲ್ಲ; ಒಬ್ಬ ಸೇವಕನಾಗಿಯೇ. ಈ ಪ್ರಭಿಂಧಿನಿಯನ್ನು ಹೇಳಿದ್ದನ್ನು ಅತನು ಕೇಳಿದಂತೆಯೇ ಹಿಂಬಿಯರ ಕೈಣಿಯ ನಾಧ್ಯತೆಯು ಇದೆ:

ಜನಗಳನ್ನಾಗಿವರೆಸ್ತಿಸಿಕೊಳ್ಳಬವರು ಅವರ ಮೇಲೆ ಅಹಂಕಾರದಿಂದ ದೊರೆತನ ಮಾಡುತ್ತಾರೆ, ಮತ್ತು ಅವರಲ್ಲಿ ದೊಡ್ಡಪರ ಬಲತ್ವಾರ್ದಿಂದ ಅಧಿಕಾರ ನಡೆಸುತ್ತಾರೆ ಎಂದು ನಿರ್ವಹಿಸಿರುತ್ತಾರೆ; ಆದರೆ ನಿಮ್ಮುಲ್ಲ ಹಾಗಿರಬಾರದು. ನಿಮ್ಮುಲ್ಲ ದೊಡ್ಡಪಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು (ಮಾರ್ಕ 10:42).

ಯೇನು ಮತ್ತು ಹೇತು ಇಬ್ಬರೂ “ದೊರೆತನ ಮಾಡುತ್ತಾರೆ” (*katakurieuō*) ಎಂಬ ಅದೇ ಗ್ರೀಕ್ ಭಾಷಾಂತರವನ್ನು ಬಳಸಿದ್ದಾರೆ. “ಸಿಮ್ಮೆ ಅಧಿಕಾರ” ಎಂಬ ಅರ್ಥಕ್ಕೆ ನಂಬಂಧಿಸಿದಂತೆ ಗಣಸಿಂಹವಾದ ಜರ್ಜೆನಗಳು ಆಗಿಹೋಗಿವೆ. ಹಿಲಯಿಲಗೆ ಪಹಿಸಿಕೊಡಲಾದಂಥ “ಅಧಿಕಾರ” ದ ಸ್ವಭಾವವು ಯಾವವು? NASBಯ ಭಾಷಾಂತರಕಾರಲಂದ “ಸಿಮ್ಮೆ” ಎಂದು ಸೇಲನಲ್ಲವ್ಯಟ ಹೆಚ್ಚಿ ಸ್ವಷ್ಟವಾದ ಗುರುತಿಗೆ ಕ್ಲಿಷ್ಟೆತೆಯ ಬರುವುದಾಗಿದೆ ಮತ್ತು “ಅಧಿಕಾರ” ಇದು ಬಹುವಚನವಾದ “ಅಧಿಕಾರಗಳು” (*tōn klērōn*) ಆಗಿದೆ. ಆ ಹದದ ಅಕ್ಷರನಕ ಅರ್ಥವು “ಜೀಮುಹಾಕು” ಎಂದಾಗಿದ್ದ ಉದಾಹರಣೆಯಂತೆ, ಮತ್ತಾಯಿನು ಯಾದನ ಬದಲಾಗೆ ಅಪೋಸ್ಟೋಲನಾಗಿ ಆಲನಲ್ಲವ್ಯಾಗ್ನ ಜಿಜಗಳು ಹಾತಲ್ಪಟ್ಟವು (ಅಪೋಸ್ಟೋಲರ ಕೃತ್ಯಗಳು 1:26). ಇದು ರಾಹಕಲಂಕಾತ್ಮಕವಾಗಿ “ಒದಗಿನಲ್ಲವ್ಯಟ ಕಾಯೇ” ಎಂಬಂಥದಲ್ಲಿ ಬಳಸಲ್ಪಟ್ಟಿದ್ದು, ಬಹುಶಃ ನಾನ್ಯಾಧಿನಮಾಡಿಕೊಳ್ಳಲು ಅಥವಾ ಒದಗಿನಲ್ಲವ್ಯಟ ಕೆಲ ಜಾವಾ ಬ್ಯಾಲಿಯ ಹೇತುವೂ ಆಗಿರಬಹುದು.⁴ ಆ ಹದವು ನಭೆಯ ಬಳಗಡೆಯಲ್ಲ, ಹಿಲಯಿರು ನದನ್ಯತ್ವವನ್ನು ವಿಭಾಗಿಸಿಕೊಂಡಿದ್ದು, ತುತ್ತಿಯಾಬ್ಲರು ಸ್ಥಿತ ನಂಬೇಗೆ ಜವಾಬ್ದಾರರಾ ಗಿರುತ್ತಾರೆ ಎಂದು ನೂಡಿನುವ ಹದಗಳನ್ನು ಕೆಲವರು ಮುಂದುವರೆಸಿಕೊಂಡಿದ್ದಾರೆ. ಇದು ಹೊನ್ ಒಡಂಬಡಿಕೆಯಲ್ಲ ಇನ್ನೇಲ್ಲಯೂ ತಿಳಿಯದಂಥ ಯಾವುದೇ ಇತರ ಅಜ್ಞಾತ ಬಳಕೆ ಎಂಬುದಕ್ಕಿಂತ ಇತರ ಕಾರಣಗಳು ಇದ್ದಿದ್ದಾದರೆ ಆ ಅರ್ಥವು ಅನಂಭವಸಿಯವಾದದ್ದು ಆಗಿದೆ. ನಂಭವಸಿಯವಾಗಿ, ಹೇತುನು ನಮ್ಮ ಜಗತ್ತನ್ನು ಕರ್ತನ ನಭೆಯ ಹೇತುವಾಗಿ ಪಲಗಣಿಸಿದ್ದನು (5:9). ಹೇತುನಿಂದ ನೂಡಿನಲ್ಲವ್ಯಟ ಹಿಲಯಿಲಗೆ ಒದಗಿಸಿದ “ಅಧಿಕಾರವು” “ಬಿಶ್ವದ ಮಂದೆಯ ವಿಭಿಧ ಹಿಲಯರ ಅಡಿಯಲ್ಲ ಅಥವಾ ಹಿಲಯರ ಗುಂಪಿನ ಭಾಗವಾ ಗಿರುತ್ತಾರೆ.”⁵

“ತಮುಗೆ ಒದಗಿಸಿದಲಾದ ಅಧಿಕಾರಗಳ ಮೇಲೆ ದೊರೆತ ನಮಾಡುವದರು” ಬದಲಾಗಿ, ಹಿಲಯಿರು ತಮ್ಮನ್ನು ತಾವು ಮಂದೇಗೆ ಮಾಡಲಿಯಾಗಿ ನಡೆದುಕೊಳ್ಳುವದನ್ನು ಮಾಡಲಿಯಾಗಿ ನಡೆದುಕೊಳ್ಳುವದನ್ನು ಸಿದ್ಧಮಾಡಿಕೊಲಿನಬೇಕು. ಇದು ಒಕ್ಕೆಯ ನಾಯಕರಲ್ಲ ಸ್ವಭಾವಸಿದ್ದವಾಗಿ ಬಂದಿದ್ದ ಅವರು ಮಾತನಾಡುವ ಮೊದಲು ಕೈಸ್ತರಾಗಿರುವ ಸ್ವಭಾವವನ್ನು ಶ್ರಾಯೋಗಿಸುವವರಾಗಿದ್ದಾರೆ. ಗ್ರೀಕ್ ಹದವು 2:21ರಲ್ಲ “ಮಾದಲ” ಎಂಬ ಹದವನ್ನು ಭಾಷಾಂತರಿಸುವಾದ ಅದರಲ್ಲಿ ವಿಜಾರಣೆ ಅದಕ್ಕೆ ಹೊಳಣಕೆಯಿಂಳ್ಳಿದ್ದಾಗಿದೆ. ಎಲ್ಲ ಕೈಸ್ತರಂತಹ ಹಿಲಯಿರು, ಕೈಸ್ತನಲ್ಲ ಮಾಡಲಿಯಾಗಿರಬೇಕು, ಆದರೆ ಅವರು ನಾಯಕರಾಗಿದ್ದ ಕಾರಣ ಅವರು ಮಾಡಲಿಯಾಗಿರುವದಕ್ಕೆ ವಿಶೇಷವಾದ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರ ಶ್ರಾಧ್ಯನಾ ಜೀವಿತದಲ್ಲ, ದೇವದಾರ್ಕದ ಅವರ ಜ್ಞಾನದಲ್ಲ, ಕಂಡುಹೊಂದವರ ಬಗ್ಗೆ ಅವರ ಕಂಡುಹೊಂದಿದ್ದ ಅವರ ತಾಳೆಯಲ್ಲಿ ಮತ್ತು ಬಾಧೆಯನ್ನು ಅನುಭವಿಸುವ ಲಿತಿ, ಅವರ ಒಕ್ಕೆಯ ನಡತೆ, ಇಪ್ರಾಗಣಿಂದ ಹಿಲಯಿರು ತಮ್ಮ ನುಷದಿಯಲ್ಲಿ ನಂಜಕೆಯಿಂದ ನಡೆಸುವ “ಲಿತಿ” (*tupos*) ಯವರಾಗಿರುತ್ತಾರೆ. ತನ್ನ ಹಕ್ಕನ್ನು ವಿಂಡಿತವಾಗಿ ಸಿರಾಕಲಿಸುವಂತದ್ದನ್ನು ಹೌಲನು ಧೇನಲೊನಿಕದಪರಿಗೆ ಹೇಳಲಾಗ, ಆತನು ನಭಿಗೆ ಮಾಡಲಿಯಾಗುವ ಸಿಟ್ಟನಲ್ಲಿಯೇ ಆ ಲಿತಿಯಲ್ಲ ಮಾಡಿದನು (2 ಧೇನಲೊನಿಕ 3:9). ಕ್ರಿಸ್ತಿಯನ್ ನಾಯಕತ್ವಕ್ಕೆ “ಅಧಿಕಾರವು” ಕಾಯೇಕಲಿಯಾದ ಹದವು ಅಲ್ಲ; ಕಾಯೇಕಾಲಿಯಾದ ಹದವು “ಸೇವಮಾಡುವದು” ಆಗಿದೆ. ಇದು ಮೂರು ಹದಗಳಿಗಳ ಮಾರನೆಯ ನರಣಿಯಲ್ಲಿ ಹೇತುನು ಬಳಸಿದ್ದು ಆಗಿದ್ದು “ಅದಲ್ಲ ... ಆದರೆ ಇದು” ಎಂಬ ಮಾಡಲಿಯ ಮೇಲೆ ಆಧಾರಿತವಾಗಿದೆ. ಹಿಲಯಿರು (1) ಮಾಡಲೇಬೇಕು ಎಂಬುದರ ಅಡಿಯಲ್ಲ ತೆಲನಮಾಡಬಾರದು ಆದರೆ ಜಿತ್ತುಫೂರ್ವಕವಾಗಿ ಮಾಡಬೇಕು. (2) ಪ್ರವ್ಯಾಲೀಯಿಂದ ಅವರು

ಮಾಡಬಾರದು ಆದರೆ ಜಿತ್ತಪೂರ್ವ ಕರಾಗಿ ಮಾಡುವವರಾಗಿರಬೇಕು, ಮತ್ತು (3) ಅವರು ಅಧಿಕಾರ ಮಾಡುವವರಾಗಿರಬಾರದು ಆದರೆ ಮಾದಲಯಾಗಿರಬೇಕು.

ವಣಿನೆ 4. ಕೈಸ್ತನು ಅವಲಿಗೆ ಮಾದಲಯಾಗಿರಬೇಕು ಎಂದು ಹೇತುನು ಹಿಂತಿಯಿಲಿಗೆ ನೆನಹಿನುವವನಾಗಿದ್ದಾನೆ. ಅವರು ಕುರುಬರಾಗಿರುವಾಗ, ಆತನು ಅವರ ಹಿಂತಿ ಕುರುಬನು ಅಗಿದ್ದಾನೆ. ಹೇತುನು ಯೀಂನುವನ್ನು ಕರ್ಗಾಗಲೇ “ಸಿಮ್ಮೆ ಆತ್ಮವನ್ನು ಕಾಯುವವನೂ ಮತ್ತು ಅಧ್ಯಕ್ಷನೂ” ಎಂದು ಹೇಳಿದ್ದಾನೆ (2:25). ಹಿಂತಿಯಿರು ಮಂದೆಯನ್ನು ಕಾಯುವವರಾಗಿದ್ದಾರೆ. ಆದರೆ ಯೀಂನುವು ಕುರುಬರ ಕುರುಬನಾಗಿದ್ದಾನೆ. ಇಜ್ಞಾಯ ಹತ್ತಿಕೆಯ ಲೇಖಕನು ಯೀಂನುವನ್ನು “ಹಿಡಿನ ಮಹಾಪಾಲತ್” ಎಂದು ವರ್ಣಿಸಿದ್ದಾರೆ (13:20). ಯೀಂನುವು ತನ್ನನ್ನು ಹಿಂಬಾಳನುವವರನ್ನು ತನ್ನ ನಡೆನುವಿಕೆಯ, ಕಾಯುವಿಕೆಯ, ಉಟಿನುವ ಕಾಯುವನ್ನು ಜವಾಬ್ದಾರಿಯಿತವಾಗಿ ನಂಜಿಗ್ಹಿಕೆಯಿಂದ ಮಾಡುತ್ತಿರುವಾಗ, ಆತನ ಮಾದಲಯನ್ನು ಅವರು ಅನುನಳಿಸಬೇಕೆಂದು ಹೇತುನು ತನ್ನ ಓದಿಗರನ್ನು ಒತ್ತಾಯಿಸುತ್ತಿದ್ದಾನೆ.

ಕೈಸ್ತನು ಯಾವುದೇ ವರಗಳನ್ನು ಹೊಂದಿರಲ, ಕರ್ತನು ಆತನಿಗೆ ತೆರೆದಿರುವ ಯಾವುದೇ ಅವಕಾಶಗಳಿರಲ, ಆತನು ತನ್ನ ಆಶಿವಾದದರ್ಗಳನ್ನು ಬಳಸುವ ಲೋತಿಯಲ್ಲಿ ಜವಾಬ್ದಾರನಾಗಿರುತ್ತಾನೆ. “ಯಾವನ ಚರ್ಚೆ ಬಹಳವಾಗಿ ಒಟ್ಟಿಸಿದೆಯೇ ಅವನ ಕಡೆಯಿಂದ ಇನ್ನು ಹೇಜ್ಜಾಗಿ ಕೇಳಲ್ಪಡುತ್ತದೆ” ಎಂದು ಯೀಂನುವು ಹೇಳಿದ್ದಾನೆ (ಲಾಕ 12:48). ಹಿಂತಿಯಿಲಿಗೆ ದೇವರು ದೊಡ್ಡ ಆಶಿವಾದದರ್ಗಳನ್ನು ಮತ್ತು ದೊಡ್ಡ ಜವಾಬ್ದಾರಿಗಳನ್ನು ತೋಟಿದ್ದಾನೆ. ಹಿಂತಿಯಿಲಿಗೆ ನೆನಪು ಮಾಡಲ್ಪಟ್ಟಿದೆ. ಆತನಿಂದ ಅವರು ದೇವತ್ವಭಾವವೆಂಬ ಎಂದಿಗೆ ಖಾಡೆ ಜಯಮಾಲೆಯನ್ನು ಹೊಂದುವರು.

ಹೊನ ಒಡಂಬಡಿಕೆಯಲ್ಲ ಎರಡು ಹದಗಳು “ಜಯಮಾಲೆ” ಎಂದು ಭಾಷಾಂತರವಾಗಿವೆ. ಹಿಂದಿಸಿಂದಲೂ ಬಲು ನಾಮಾನ್ಯವಾದದ್ದು stephanos ಅಗಿದೆ. ಹದದ ಅಥವು “ಜಯಶಾಳಿಗಳ ಮಾಲೆ” ಎಂದಾಗಿದೆ. ಎಲ್ಲಾ ಗ್ರಿಲ್ಕ್ ಮಾತನಾಡುವವ ಹಷಟಣಗಳ ತಮ್ಮದೇ ಆಟಗಾರರು ನೆರೆಯ ಹಷಟಣಗಳ ಬಿರುದ್ದ ಸ್ವರ್ದಿನಾಲರುವ ಆಟಗಳನ್ನು ಹೇಜ್ಜಾಗಿ ಕೂರ್ಯಾಜಿಸುವವರು ಅಗಿದ್ದರು. ಇದಕ್ಕೆ ಜೊತೆಯಾಗಿ, ಗ್ರಿಲ್ಕ್ ರಿಂಕ್ರ Pan-Hellenic ಎಂದು ಕರೆಯಿವ ಆಟಗಳನ್ನು ಆಜಲನುವವರಾಗಿದ್ದು ಆ ಆಟಗಳ ಎಲ್ಲವೂ ಗ್ರಿಲ್ಕ್ ಲಿಗಾಗಿ ಅಗಿದೆ. ಹಳೆ ಯಾದಾದ Pan-Hellenic ಆಟವು ಒಲಂಟಿಯಾದಲ್ಲಿ ಇತ್ತು, ಅದರಲ್ಲಿ ಎರಡನೆ. ಬಹುಮಾನವು ಇರುತ್ತಿರಲ್ಲ. ವಿಜಯ ನಾಂತರದಾಯಿಕ ಹೆನರು ಎಲೆಗಳ ಮಾಲೆಯನ್ನು ಹಡೆಯುತ್ತಿದ್ದು ಅದು ಆಟಗಳ ನಡೆಯುತ್ತಿದ್ದ ಕ್ಷೇತ್ರದ ಪ್ರದೇಶದಲ್ಲಿ ಇರುವದು ಅಗಿತ್ತು, ಎರಡನೆಯ ಹದವು “ಜಯಮಾಲೆ” ಎಂದು ಭಾಷಾಂತರವಾಗಿದ್ದು ಇದು ಕೇವಲ ಪ್ರಕಟಣೆಯಲ್ಲ ಮಾತ್ರ ಬಳಸಲ್ಪಟ್ಟಿದೆ. ಇದು diadēma ಅಗಿದೆ. ಆ ಹದದ ಹೆಣ್ಣು ಯೋಗ್ಯವಾದ ಅಥವು “ಅರನರ ಶಿಲೇಷ” ಎಂದಾಗಿದೆ. ಇದು ನಂಬತ್ತು ಮತ್ತು ಬಲವನ್ನು ಸೂಚಿಸುವುದಾಗಿದೆ. ಎರಡು ಹದಗಳ ಮಧ್ಯದ ಇನ್ನತ್ತೆಯ ಯಾವಾಗಲೂ ನೂತ್ನವಾಗಿ ಎಷ್ಟೆ ಯಲ್ಪಟ್ಟಿಲ್ಲ. ಹೀಗೆ ಪ್ರತಿಪಣಿ 14:14ರಲ್ಲ, ಯೀಂನುವು ಬಂಗಾರದ ಕೀರಣವನ್ನು ಧಲಸಿದ್ದಾನೆ (stephanos), ಆದರೆ ಪ್ರತಿಪಣಿ 19:12ರಲ್ಲ ಆತನು ಅನೇಕ ಕಿರಣಗಳನ್ನು ಧಲಸಿದ್ದಾನೆ (diadēma).

ಯೀಂನುವಿನಿಂದ ಮುಖ್ಯನಿಂದ ಮಾಡಲ್ಪಟ್ಟ ಕಿರಣವು ಧಲನಲ್ಪಟ್ಟಿದ್ದು ಅದು stephanos ಅಗಿದೆ (ಮತ್ತಾಯ 27:29). ಜನರು ಆತನನ್ನು “ಯೆಹೂದ್ಯರ ಅರನನು” ಎಂದು ಹೊಂಡಿನುತ್ತಾ ಆತನ ಮುಂದೆ ಬೋಗ್ನಿಸದವರ ಮೂಲಕ ಆತನನು ಅಣಿಸಿಕೆದರು. ಆ ನಂದಭಾಗದಲ್ಲ “ಕಿರಣವು” ಸ್ವಷ್ಟವಾಗಿ ಅರನನ ಕಿರಣ ಎಂದು ಅಥವಾಡಿಕೊಳ್ಳುವುದಾಗಿದೆ. ಹಾಗೆ ಮಾತನಾಡುವುದಾದರೆ ಅರನನ ಕಿರಣವು diadēma ಅಗಿದೆ. ಕೆಲ ನಂದಭಾಗಗಳಲ್ಲ ಹದಗಳ ಹೇಗೆ ಅಂತರ್ ಬದಲಾವಣ ಹೊಂದುವವು ಎಂದು

ನೋಂದುವದು ಕಷ್ಟಕರವಾದದ್ದಲ್ಲ. “ಕಿಲೆಟ್” ಅಥವು ಬಿಶ್ವಸೀಗಳಿಗೆ ಹರಲೊಳಿಯ ಬಹುಮಾನವಾದಂತಹ ವಿಷಯವಾದದ್ದಾದರೆ, ಇದರಿಜ್ಜ ಕಲೆಯ ಅನ್ತಿಮ ಅಲ್ಲ. ತಿಂಡಿಯ ನಿಂತೆಗೆನ್ನಾನ್ನರ ದೊಡ್ಡ ವ್ಯವಹಾರವು ತಿಂಡಿಯ ಜೀವಿತದ ಮೌಲ್ಯಗಳ ಮತ್ತು ಬಿಕಾರಗಳ ಬಗೆ ಹೇಳುವವು ಅಗಿದೆ. “ಮಾಲೆ” ಎಂಬ ಹೆಚ್ಚು ಅತಿರಿಜ್ಜ ಹೊಡಲ್ಪಟ್ಟ ಅಥವಾ ಒಬ್ಬ ಅರಸನು ಧರಿಸುವಂತ “ಕಿಲೆಟ್” ಎಂಬ ಅಥವಾನ್ನು ಕೊಡುವುದಾದರೆ ಅಲ್ಲ ಅದು ಇನ್ನುತ್ತೇಯನ್ನು ಮಾಡುವುದಾಗಿದೆ. ಇದು ಹಿಂದಿನದು ಅಗಿದ್ದಾದರೆ “ಕಿಲೆಟ್ವು” ತೈನ್ನಸಿಗೆ ವಿಜಯದ ಸಂಕೇತವಾಗಿದೆ. ತೈನ್ನನಿಜ ಬಿಶ್ವಸೀಯ ಹಾಜ ಮತ್ತು ಮರಣದ ಮೇಲೆ ವಿಜಯವನ್ನು ನಾಧಿನುತ್ತಾನೆ. ಈ ಹೆಚ್ಚು “ಹಜೆಪಟ್ಟಿ” ಎಂಬ ಅಥವಾನ್ನು ಹೊಂದಿದ್ದಾದರೆ ಅದು ಅರಸನ ಕಿಲೆಟ್, ಇಲ್ಲ ನೂಜನೆಯೆಂದರೆ ಶ್ರೀಮಂತಿಕೆಯನ್ನು ಮತ್ತು ಅಧಿಕಾರವನ್ನು ಹರಲೊಳಿಕದ ರಾಜ್ಯದಲ್ಲಿ ಅನುಭವಿಸುವದು ತೈನ್ನರ ಗುಲಾಯ ಅಗಿದೆ.

“ಮಹಾಯಾಜಕ್” ಎಂದು ಹೇತುನು ಹೇಳಿದ್ದು ಗಮನಿಸಲು ಯೋಗ್ಯವಾದದ್ದು ಅಗಿದ್ದು “ಇದು ಬಾಡಿಹೋಗಿ ಜೀವವೆಂಬ ಜಯಮಾಲೆ” ಯನ್ನು ಕೊಡುವದು ಅಗಿದೆ. ಇದು ಬಂಗಾರ ಮತ್ತು ಅಮಾಲ್ಯ ರತ್ನಗಳಿಂದ ಮಾಡಲ್ಪಟ್ಟಿದ್ದು ಇದು ಮಾನಬಹುದು ಅಥವಾ ಹೊಲನಾಗಬಹುದು ಆದರೆ ಬಾಡಿಹೋಗಿದೆ. ಹೇತುನಂತೆ ಹೊಲನೂ ನಶಿಸಿಹೋಗಿ ಹರಲೊಳಿಯ ಬಹುಮಾನದ ಬಗೆಗೆ ಮಾತನಾಡಿದ್ದಾನೆ (ಕೆಲಿಂಂಧ 9:25). ಹಸಿರು ಬಲು ನೂಕ್ಕಾಗಿದ್ದು, ಬೆಗಣೆ ತೊಕಿತೊಳ್ಳಬುದಾಗಿದೆ. ಹೇತು ಮತ್ತು ಹೊಲರು ಕಿಲೆಟ್ವಾಗಿದ್ದು, ಇಬ್ಬರೂ ತೊಡ ವಿಜಯದ ವಿಜಾರವನ್ನು ಅಲ್ಲ ತಿಂಡಿನಲು ಯಿತ್ಸಿದ್ದಾರೆಯೇ ಹೊರತು ಅಳುವದನ್ನಲ್ಲ. ಈ ಜಗತ್ತಿನ ಇತರರ ಮೇಲೆ ತೈನ್ನನು ಆಳುವಂಥದ ಬಲದಗುಲಿಯನ್ನು ಹೊಂದಿಕೊಳ್ಳಬೇಕೆಂದು ಹೊಡರೆ, ಬರಾಪುರ ಕಾಲದ ಆಳುವಂಥ ಬಗೆಗೆ ಅವರು ಯಾಕೆ ಬಯಸಬೇಕು? “ಕಿಲೆಟ್” ವಿಜಾರವು ನಮ್ಮಾದಿ ಮತ್ತು ಬಲದಂತ ಇರುವಾಗ ತಿಂಡಿಯ ಅಲೋಜನೆಯೋಜನೆ ಅದರ ಮಾರ್ಗವು ಹೆಚ್ಚಿದುಕೊಂಡಿರುತ್ತದೆ. ಬಿಶ್ವಸೀಗಳು ತಮ್ಮ ಹಾಡುಗಳಲ್ಲಿ ಮತ್ತು ತಮ್ಮ ಘೂರ್ಣನೆಗಳಲ್ಲಿ ಅದನ್ನು ಪ್ರತಿಜಿಂಜನುವರಾಗಿದ್ದಾರೆ, ಆದರೆ ಇದು ತಪ್ಪಾದ ಮಾದಲಿಯನ್ನು ಪ್ರತಿಜಿಂಜನುವದು ಅಗಿದೆ. ಹರಲೊಳಿಕದ ಅಳ್ಳಕೆಯ ಹೇಗೆ ಇರಲು. ಶಾಂತಿಯ ರಾಜನಿಂದ ತೊಡಲ್ಪಟ್ಟ ಬಹುಮಾನವು ತೇವಲ “ಅರಮನೆ, ನಿಲುವಂಗಿ, ಮತ್ತು ಒಂದು ಕಿಲೆಟ್” ಎಂದು ನೂಜಾಗಿದೆ. ಇದು “ಬಿಶ್ವಾಂತ, ವಿಜಯ ಮತ್ತು ನೇರೆಯನ್ನು” ನೂಜಿಸುವವು ಅಗಿದೆ.

ನಮ್ಮತೆಯನ್ನು ಧರಿಸಿಹೊಳ್ಳಬಿಡು (5:5-8)

ಯೋವನನ್ನರೇ ಅದೇ ಲಿತಿಯಾಗಿ ಹಿಂಬಿಲಿಯಲ್ಲಿ ಅಧಿನರಾಗಿಲಿ. ನೀವೆಲ್ಲರೂ ದೀನಮನನ್ನಿಂಬ ಪತ್ನುದಿಂದ ನೋಂಬಾರಕ್ಷಿತೊಂಡು ಒಬ್ಬಲಿಗೇಬಳ್ಳಿಯ ನೇವೆಮಾಡಿಲಿ. ದೇವರು ಅಹಂಕಾರಿಗಳನ್ನು ಎದುರಿನುತ್ತಾನೆ. ದಿನಸಲಗಾದರೂ ಶೈಕೆಯನ್ನು ಅನುಸ್ರಿಹಿಸಿನುತ್ತಾನೆ. ಹಿಂಗಿರುವದಲಿಂದ ದೇವರು ತುಳಬ್ಬಿಷ್ಠ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿ; ಅತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೀಲಕ್ಕೆ ತರುವನು. ನಿಮ್ಮ ಜಿಂತೆಯನ್ನೆಲ್ಲಾ ಅತನ ಮೇಲೆ ಹಾಕಿಲಿ. ಅತನು ನಿಮಗೇನ್ನಾನ್ನರ ಜಂತಿನುತ್ತಾನೆ. ಸ್ವಂತಿಕ್ತರಾಗಿಲಿ, ಎಳ್ಳರಬಾಗಿಲಿ, ನಿಮ್ಮ ಬಿಂದಿಯಾದ ನ್ಯಾತನನು ಗಜಾನುವ ಸಿಂಹದೇಹಾದಿಯಲ್ಲಿ ಯಾರನ್ನು ನುಂಗಣ ಎಂದು ಹುಡುಕುತ್ತು ಇರುವುತ್ತಾನೆ.

ಹಿಂಬಿಲಿಯ ನಡೆನುವ ಶ್ರಮದಲ್ಲಿ, ಅನುನಲನಲು ಬಯಸುವಂತಹ ಜನರೂ ಅಲ್ಲರೆಬೇಕು. ನಭೆಯ ಹೊಂದಿಕೊಳ್ಳುವ ಮನಸ್ಸಿನ ಜನರ, ರಾಜ್ಯವಾಗಿದ್ದು, ದೇವರಿಗೆ

ಮತ್ತು ದೇವರು ಅವರ ಮುಂದೆ ಇಲಿಸಿದ ಬಿಜಾರಗಳಿಗೆ ನಮಹಣಣೆಯಾದಂತವರು ಅಗಿರುತ್ತಾರೆ. ಅಲ್ಲ ಯಾವುದೇ, ಒತ್ತಾಯವು ಇರುವುದಿಲ್ಲ. ಗವ ಮತ್ತು ದುರಹಂಕಾರ ದೇವರಿನೊಂದಿ. ⁶ ಮನಸ್ಸಿಗಿಯ ಮೂಲಭೂತ ಸಂಗತಿಗಳು ಆಗಿದ್ದ ಸಿಜಾವಾದದ್ದೇ ಅದರೆ, ಇದು ದೇವರಿಗೆ ಬಿಧೀಯವಾದ ಮನಸ್ಸಿಗಿಯ ಅವಶ್ಯಕತೆಗಳಾದಂತೆ ನಮ್ಮುಕೆ ಮತ್ತು ಆಧಿನರ್ತನೆಯನ್ನು ಹಿಂಬಾಳನುವವು ಆಗಿದೆ. ಒಬ್ಬನು ಜಿತ್ತಪ್ರಾರ್ಥಕವಾಗಿ ಆಧಿನರ್ನಾದದ್ದೇ ಆದರೆ, ಒಂದು ಸಂದರ್ಭದಲ್ಲಾದರೂ ಇತರರ ಬಗೆಗಿನ ಆತನ ತಿಳಿನಲ್ಲಿ ಬದಲಾವಣೆಯನ್ನು ತರುವುದಾಗಿದೆ. ಹೇತುನು ಶಂಗಾರ್ಲೇ ನರಕಾರಕ್ಕೆ ಆಧಿನರ್ವಾಗಿರುವದರ ಬಗ್ಗೆ ಬರೆದಿದ್ದಾನೆ (2:13-17), ಒಡೆಯನಿಗೆ ದಾನನ ಆಧಿನರ್ತ (2:18-20), ಮತ್ತು ಗಂಡನಿಗೆ ಹೆಂಡತಿಯ ಆಧಿನರ್ತ (3:1-7). ಅಲ್ಲ ಆತನು ಜಿತ್ತಪ್ರಾರ್ಥಕ ಹಿಂಬಾಳಿಗೆ ಆಧಿನರ್ರಾಗಿರಬೇಕೆಂದು ಒತ್ತಾಯನುವವನಾಗಿದ್ದಾನೆ. ಕೈತ್ತಲಿಗೆ, ಆಧಿನರ್ತಯ ಕೊಡಲ್ಪಟ್ಟಿದೆ ಆದರೆ ಒತ್ತಾಯವು ಅಲ್ಲ ಇಲ್ಲ. ದೇವರ ಮುಂದೆ ನಮ್ಮುತ್ತೆಯಾದ ಸಿಲ್ಲುವದಕ್ಕೆ ಇರುವ ನ್ಯಾಬಾವಿಕವಾದ ಸಂಗತಿಯು ಇದಾಗಿದೆ. ಜಿಬಿತಪ್ರಾರ್ಥಕ ರಹಸ್ಯಮಯವಾಗಿದೆ ಜನನ ಅಥವಾ ಮರಣದ ಮೇಲೆ ಅಥವಾ ಅದರ ಮಧ್ಯದ ಸಂಗತಿಗಳ ಮೇಲೆಯೂ ಕೂಡಾ ನಮಗೆ ಯಾವ ನಿಯಂತ್ರಣವೂ ಇಲ್ಲ ಎಂಬುದಕ್ಕೆ ಇದು ಗುರುತಾಗಿದೆ. ಅದು ದೇವರ ನಿಯಂತ್ರಣದಲ್ಲಿ ಇದೆ ಎಂಬ ಅಲಕೆಯು ಇದಾಗಿದೆ.

ಪಜನ 5. “ಹಿಂಬಾಳು” ಎಂಬ ಹದದಿಂದ ಸಭೆಯಲ್ಲ ನಾಯಕರನ್ನು ಹೇನಲಿಸಿರುವದಲಿಂದ, ತನ್ನ ಆಧಿನರ್ತಯ ಸಲಹೆಯನ್ನು ಯೋವನಸ್ತರೇ ಎಂದು ಸಿಧೇಯಶಿಷ್ಯನಲು ತೊಡಗಲು ಹೇತುನಿಗೆ ಇದು ಸಹಜವಾದದ್ದು ಆಗಿದೆ. ಈ ವಜನಗಳ ನೂಜನೆಯು ಜನಲಿಂದ ತೆಗೆದುಕೊಳ್ಳಲ್ಪಟ್ಟ ಸಭೆಯಲ್ಲಿನ ನಾಯಕತ್ವವೇ ಆಗಿದೆ. ವೃದ್ಧರಾದವರು ನಡೆಸುತ್ತಿರುವದಲಿಂದ, ಸಭೆಯನ್ನು ನಡೆಸುವ ಬಿಂಬಿಯದಲ್ಲಿ ಆಧಿನರ್ತಯ ತ್ವರ್ಯಾಧನೆಯು ಯೋವನಸ್ತರೇ ಸಿಧೇಯಷಿಣಿಲ್ಪಟ್ಟಿದೆ. ಆಧುನಿಕ ಹಾಜ್ಞಾತ್ಮಕ ಸಂಸ್ಕೃತಿಯಲ್ಲಿ ಸ್ನೇಹಿಯ ರಾಜಕೀಯ, ಆರ್ಥಿಕ, ಮತ್ತು ಸಭೆಯ ಜಿಬಿತದಲ್ಲಿ ಬಲು ಕ್ರಿಯಾಶೀಲರಾಗಿರುತ್ತಾರೆ, ಇದೇ ಲೀತಿಯ ಆಧಿನರ್ತಯ ಕರೆಯು ಅವರಿಗೆ ಅನ್ವಯವಾಗುತ್ತದೆ.

ಹೇತುನು ತನ್ನನ್ನು ತಾನು “ಯೋವನಸ್ತ” (neos) ಎಂದು ಎಲ್ಲಾ ಕರೆದುಕೊಂಡಿಲ್ಲ ಆದರೆ “ಯೋವನಸ್ತರೇ” (neoteros) ಎಂದು ನೂಜಿಸಿದ್ದ ಗಮನಾರ್ಥವಾದ ಸಂಗತಿಯಾಗಿದೆ. ತನ್ನ ಹದಪ್ರಾರ್ಥಕ ನಂಭೂತಾದ ವಾಗಿ ನಮಾನವಲ್ಲದ್ದು ಎಂದು ಅಲಿತುಕೊಳ್ಳಲು ಹೋಲಿಕಾತ್ಮಕ ಬಿಶೇಷಣವನ್ನು ಬಹುತ್ವಾಗಿ ಅಪ್ರೋಫ್ಟುಲನು ಬಳಸಿರಬಹುದು. “ಯೋವನಸ್ತರೇ” ಎಂಬುದು ಪಯಸ್ಸಿಗೆ ಕ್ರಮವಾಗಿ ಇರುವಂಥಿಂದಾಗಿದೆ, ಆದರೆ “ಹಿಂಬಾಳು” ಸಭೆಯಲ್ಲಿನ ಕಂಭೆಲಿಗೆ ನಂಬಿಂಧಪಟ್ಟಪರ ಆಗಿರುತ್ತಾರೆ.⁷ ಹಿಂಬಾಳಿಗೆ ಆಧಿನರ್ರಾಗಿಲ ಎಂಬುದು ಸಭೆಯಲ್ಲಿನ ಕಂಭೆಲಿಯನ್ನು ನೂಜಿಸುವಂತಹ ಆಗಿದೆಯೇ ಹೇರಿತು ನಾಮಾನ್ಯ ಅಥವಾದಲ್ಲಿ ವೃಧ್ಧರು ಅಲ್ಲ ಎಂಬುದು ಅಲ್ಲ, ನಂಶಯಿದ ಬಿಂಬಿಯಾಗಿದೆ. ತಮ್ಮ ನಾಯಕತ್ವದ ತಿಳಿನಲ್ಲಿ ಅನ್ನುತ್ತೆಯನ್ನು ಮಾಡುವಂತಹ, ತಾವು ಮಾಡುವ ಅಯ್ಯಿಯನ್ನು ಬೆಂಬಾಳನುವಂತವರನ್ನು ಅವರ ಕೆಲನದ ಕಾರಣದಿಂದ ಗೌರಿಖಿನುವದನ್ನು ನೂಜಿಸುವದು, ಮತ್ತು ತಮ್ಮೊಣಸ್ತರವಾಗಿಯೇ ದೇವರಿಗೆ ಶ್ರಾಂಕಿಸುವುದಕ್ಕೆ ನೂಜಿಸುವದಕ್ಕಾಗಿ ಇರುವಂತೆ “ಹಿಂಬಾಳು” ಅಲ್ಲ ಎಂದು ಹೇತುನು ಕೈತ್ತಲಿಗೆ ತಿಳಿಸಿದನು.

ಆಧಿನರ್ವಾಗಾಗುವಿಕೆಯನ್ನು ಅಲ್ಪವಾಗಿ ಹಲಿಗಣಿಸುವವರು ಅಥವಾ ತಮ್ಮ ಸ್ವಂತದ ಅಜಿತ್ಯಾಯಗಳನ್ನು ಅವರ ನೇಬುಸಿದ ಹಿಂಬಾಳಿಗೆ ಹಲಿಗಣಿಸುವವರಿಗೆ, ನಮ್ಮುತ್ತೆಯ ತ್ವರ್ಯಾಧನವಾದದ್ದು ಎಂದು ಹೇತುನು ನೇನಹಿಸುವವನಾಗಿದ್ದಾನೆ. ನೀವೆಲ್ಲಿರೂ ದೀನಂದುನ್ನೊಂಬ ವಸ್ತುದಿಂದ ನೊಂಟಾಕಟ್ಟಿಕೊಂಡು ಬಿಳಿಲಿಗೆಬ್ಬಿರು ನೇವೆಮಾಡಿಲಿ. ಎಲ್ಲ ಬಿಶ್ವಾಸಿಗಳನ್ನು ಅವರ ನಂಬಿಂಧದಲ್ಲಿ ಲಕ್ಷ್ಯಕೆಲನುವಂತಹ ಬಿಂಬಿಯಾದ ಆಶ್ರಯದ

ಮನಸ್ಸಿತಿಯನ್ನು ಅಪ್ರೋಕ್ಷಲನು ಹಿಲಯಲಿಗೆ ಆಧಿನಡಿಯನ್ನು ಹನ್ತ್ವಾಂತಲಿಸಿದ್ದಾನೆ.

“ಸೀವೆಲ್ಲರೂ ಪತ್ನುದಿಂದ” (enkomboonmai) ಎಂದು ಭಾಷಾಂತರವಾದ ಪದವು ಬಿರಲ ಹಡವಾಗಿದ್ದು. ಇಲ್ಲ ಹೊನ ಒಡಂಬಿಡಿಕೆಯಲ್ಲ ಮಾತ್ರ ಕಂಡಬಾಯದು ಆಗಿದೆ. ಇದು ನಿರ್ದಿಷ್ಟವಾಗಿ ಪತ್ನುವನ್ನು ನೂಡಿನುವುದಾಗಿದ್ದು, ವ್ಯಕ್ತಿಯ ಸುತ್ತಲು ಕಟ್ಟಿಕೊಳ್ಳುವಂತಹ ನಿಲುವಂಗಿ ಅಥವಾ ಮುಂಗಬಜದಂತೆ ಇರುವುದಾಗಿದೆ. ಯೇಸುವು ಕೇವಲ ನಘುತೆಯನ್ನು ಕೆಲ್ಲನುತ್ತಿದ್ದ ಮಾತ್ರವಲ್ಲ. ಅದನ್ನು ಶ್ರಾಯೋಣಿನುವವನೂ ಆಗಿದ್ದನು ಎಂದು ಇದು ನೆನಹಿಸುವದು ಆಗಿದೆ. ಅತನು ಕೃಜನುವ ಮುಂಜಿನ ರಾತ್ರಿಯಲ್ಲ ಆತನಾ ಮತ್ತು ಆತನ ಶಿಷ್ಯರು ಮೇಲುಪ್ಪಳಿಗೆಯ ಮನೆಯಿಲ್ಲದಾಗು, ಯೇಸುವು ತನ್ನ ಮೇಲಂಗಿಯನ್ನು ತೆಗೆದುಟ್ಟು ಒಂದು ಬೇರೆಗುಣಿಯಲ್ಲ ನಿಂತನ್ನು ತಕ್ಷುಂಡನು ಮತ್ತು ಹನ್ನೆರಡು ಜನರ ಹಾದರಿಗನ್ನು ತೊಡೆದನು. “ಕರ್ತನಾ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಡೆದಿರಲಾಗಿ ನಿಂತೂ ನಹ ಒಬ್ಬರನ್ನೇಬ್ಬುರ ಕಾಲುಗಳನ್ನು ತೊಡೆಯುವ ಹಂಗಿನಪರಾಗಿದ್ದಿಲ. ನಾನು ನಿಮಗೆ ಮಾಡಿದ ಮೇರೆಗೆ ನಿಂತೂ ನಹ ಮಾಡುವಂತೆ ನಿಮಗೆ ಮಾಡಲಿಯನ್ನು ತೊಳೆ ಸಿದ್ದೇನೆ” ಎಂದು ಹೇಳುವ ಮೂಲಕ ಆತನು ನಮಾರೋಹಿಸಿದನು (ಯೋಹಾನ 13:14, 15). ಯೇಸುವಿನ ಜೀವಿತವು ಹೇತುನ ಸೀವೆಲ್ಲರೂ ದೀನಮನಸ್ಸಂಬ ಪತ್ನುದಿಂದ ನೋಂಬಾಕ್ಷರಿಕೊಂಡು ಎಂಬ ತ್ವರೋಳಿಸಿನೆಯ ಮೇಲೆ ವ್ಯಾಖ್ಯಾನಿಸಲಿಟ್ಟಿದೆ.

ಆತನು ಇತರ ಸಮಯದಲ್ಲಿ ಈ ಹತ್ತಡಳ್ಳ ಮಾಡಿದಂತೆ (1:24, 25; 2:6-8; 3:10-12), ಹೇತುನು ವಾಕ್ಯಾರಗಳ ಉಲ್ಲೇಖದಿಂದ ತನ್ನ ತ್ವರಿತಿಂದಿರುವ ಹಂತ ಮತ್ತು ಬಲಪಡಿಸಿದ್ದಾನೆ. ಇದು ಜ್ಞಾನೋಳಿತಿ 3:34ರ ಒಂದು ಲೀತಿಯಾಗಿದೆ (LXX) ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನಲಿಗಾದರೂ ಕೃತೆಯನ್ನು ಅನುಗ್ರಹಿಸಿನುತ್ತಾನೆ. ಯಾಕೋಬನೂ ಅದೇ ಲೀತಿಯ ಪರಿಷ್ಠಿತವನ್ನು ಉಲ್ಲೇಖಿಸಿದ್ದು (ಯಾಕೋಬ 4:6), ಹೇತುನ ವೇದಲ ಹತ್ತ ಮತ್ತು ಕರ್ತನ ಸಹೋದರನ ಹತ್ತರಿಗ ಮಧ್ಯ ಸಂಪರ್ಕಿಸುವ ಅನೇಕ ಸಂಗತಿಗಳಲ್ಲ ಇದು ಒಂದಾಗಿದೆ. ಗರ್ವವು ನಘುತೆಯ ಬಿರುದ್ಧವಾದದ್ದು ಆಗಿದೆ ಎಂದು ಜ್ಞಾನೋಳಿತಿಯ ಉಲ್ಲೇಖವು ನೂಡಿಸುವುದಾಗಿದೆ. ಹೇಗೋಽ, ಒಂದೇ ಲೀತಿಯ “ಗರ್ವ” ಬಳಕೆಯು ಕೆಲನಾಲ ಕೆಲನವು ಯೋಗ್ಯವಾಗಿ ನಡೆದದ್ದರ ಸಂಪೂರ್ಣಿಯನ್ನು ಅಥವಾ ಅಗ್ನಾರವವನ್ನು ನೂಡಿಸುವದು. “ದೇವರು ದುರಹಂಕಾಲಿಯನ್ನು ವಿರೋಧಿ ಸುತ್ತಾನೆ ಆದರೆ ದೀನಲಿಗೂ ಕೃತೆಯನ್ನು ಸೌಧಿಸಿದರುವನಾಗಿದ್ದಾನೆ” ಎಂಬ ಭಾಷಾಂತರವು ಹೇತುನ ಅಧಿಕಾರದ ಅಲಿವನ್ನು ಹಡೆಯಿಸುವದಾಗಿದೆ. “ದೀನರು” ಹಿಲಯಲಿಗೆ ಆಧಿನರಾಗಲು ಬಯಸುವರನ್ನು ನೂಡಿಸುವದಾಗಿದೆ. ಅದರೆ ಆ ಉಲ್ಲೇಖವು ಇನ್ನೊಂದು ಮಟ್ಟದಲ್ಲಿನ ಅಧಿನಡಿಯನ್ನು ತೆಗೆದುಕೊಳ್ಳುವುದಾಗಿದೆ. ಇದು ತಮ್ಮನ್ನು ತಾವು ಜಟ್ಟಿಜಟ್ಟು ಇತರರ ಅರ್ಥಕರೆಗಳತ್ತ ನೋಡುವ ದೇವಜನರನ್ನು ಇದು ಲಕ್ಷಿತಲನುವುದಾಗಿದೆ. “ನಿಮ್ಮನಿಮ್ಮಿಳಿಕೆಯ ವಿಕಾಸನನ್ನುಳ್ಳವರಾಗಿಲ. ದೊಡ್ಡಸ್ತಿಕೆಯ ಮೇಲೆ ಮನಸ್ಸಿನಡದೆ ದೀನರ ಸಂಗಡ ಬಳಕೆಯಾಗಿಲ. ನಿಮ್ಮನ್ನು ನಿಂವೆ ಬುದ್ಧಿಪಂತರೆಂದು ಎಚೆಸಿಕೊಳ್ಳಿಲಿ” (ರೋಮಾಸ್ತರ 12:16).

ಪಜನ 6. ಹೇತುನ ಸಂಭೋಧಿಸಿದಂತಹ ಸಭೆಗಳಲ್ಲ ಈ ಲೀತಿಯ ನಾಣ್ಯಾಡಿ ಇದ್ದು ಅದು ಒಂದು ಲೀತಿಯಲ್ಲ ಈ ಲೀತಿಯದ್ದು ಆಗಿರಬಹುದು: ದೇವರ ತ್ರಾಣವುಳ್ಳ ಹತ್ತದ ಕೆಳಗೆ ನಿಮ್ಮನ್ನು ತಗ್ದಿಸಿಕೊಳ್ಳಲಿ; ಅತನು ತಕ್ಕ ಕಾಲದಲ್ಲ ನಿಮ್ಮನ್ನು ಮೇಲಕ್ಕೆ ತರುವನು. ಈ ಪದಗಳು ನಾಮಾನ್ಯಹಡಗಳ ಆಗಿದ್ದಾದರೆ, ಅದೇ ಲೀತಿಯ ಬಿವರಣೆಯನ್ನು ಯಾಕೋಬನು ಯಾಕೆ ಬಳಸಿದನು ಇದು ಬಿವರಣುವಂತಹದ್ದಾಗಿದೆ (ಯಾಕೋಬ 4:10). ತನ್ನನ್ನು ತಾನು ದೀನನಾಗುವದಕ್ಕೆ ಒಪ್ಪುವಿಕೆಯು ಆಧಿನವಾಗುವಿಕೆಗೆ ಒಪ್ಪಿಕೊಳ್ಳಬಿಕೆಗೆ ಸಂಬಂಧಿಸಿದೆ ಇರುವುದಿಲ್ಲ. ಆಧಿನಡಿಯ ಯಾವುದೇ ಮಟ್ಟದಲ್ಲಿರಲ (ಸರಕಾರ, ಮನೆ, ಅಥವಾ

ನಭೆ) ಇದು ಒಬ್ಬನು ದೇವರಿಗೆ ಅಧಿನವಾಗುವಿಕೆಯ ಒಪ್ಪುವಿಕೆಯ ಆಥಾರಿತ ಆಗಿದೆ. “ದೇವರ ಶೂಲವುಷ್ಟ ಹನ್ತ ಅಡಿಯಲ್ಲ” ಇರುವ ನಷ್ಟುತೆಗೆ ಒಪ್ಪುದೇ ದೇವರಿಗೆ ವಿರುದ್ಧವಾಗಿ ಮಾನವನ ತಿರುಗಿಬಿಂಬಿಕೆಯ ಮಾಲಕವು ಆದಿಯಂದಲೂ ಇರುವುದಾಗಿದೆ ಇದು ದೋಷಕ್ಕೆ ದೂರವಾದದ್ದಲ್ಲ. ದೇವರು ತನ್ನ ಜನರನ್ನು ಕರೆದದ್ದು ಯೋಗ್ಯವಾಗಿರುವದಕ್ಕಿಂತ ಹೆಚ್ಚಾಗಿ ಬಿಧೇಯರಾಗುವದಕ್ಕೆ ಕರೆದದ್ದನ್ನು ಈ ಪರಿಜ್ಞೆದವು ಸಹಜಿಸುವದನ್ನು Alan M. Stibbs ಗಮನಿಸಿದ್ದು ಸಲಿಯಿದೆ. ತನ್ನ ಜನರ ಕ್ರಿಯಾತ್ಮಕ ಹಾಲ್ನಿಷ್ಟ್ವಿಕೆಯನ್ನು ಅವರ ಜೀತ್ತಪ್ರಾರ್ಥಕ ವಿಶ್ವಾಸ, ಅವರ ನಂಜಣಿಕೆಯನ್ನು ದೇವರು ಬಯಸುವವನಾಗಿದ್ದಾನೆ.⁸ ಒಬ್ಬನು ದೇವರ ಮಂದ ಸ್ತುತಿನಿಮಿತ್ವದು ಮತ್ತು ಆತನ ನಾಯಿತೀರ್ಣನ್ನು ಎದುಲಿನುವದರ ಇನ್ನೊಂದು ಮಾರ್ಗವಾಗಿದೆ.

ಇದು ವಿರೋಧಾಭಾಸವಾಗಿದ್ದಾಗ್ನ್ಯ, ಹೊಗಜಿಕೆಯ ಮಾರ್ಗವು ಅಧಿನಂತರ ಮಾಲಕ ಇರುವುದಾಗಿದೆ. ಈ ತತ್ವವನ್ನು ಹೊಂದಿಕೊಳ್ಳಲು ಮನುಕುಲಕ್ಕೆ ನಾಮಾನ್ಯ ಅನುಭವಬಿಧಿ: ತನ್ನ ಶೂಲದ ಮೇಲೆ ಮಾಮತೆಯಿಡುವವನು ಅದನ್ನು ಕಳಕೊಳ್ಳುವನು, ಇತ್ತೋರ್ಕಡಲ್ಲ ತನ್ನ ಶೂಲವನ್ನು ಹರಿ ಮಾಡುವವನು ನಿತ್ಯಜಿಂಬಕ್ಕಾಗಿ ಅದನ್ನು ಕಾಹಾಡಿಕೊಳ್ಳುವನು (ಯೋಹಾನ 12:25). ತನ್ನ ಶಕ್ತಿಯನ್ನು ತನ್ನ ಸ್ವಂತ ಸ್ವಾಷ್ಟಿಯ ಆನಂದಕ್ಕೆ ವಿಸಿಯೋಗಿಸುವವನು ಜೀವನವು ಕೊಡುವ ಎಲ್ಲಾ ಕೊಡುಗಿರಿಂಬನ್ನು ಕಳಕೊಳ್ಳುತ್ತಾನೆ. ಸ್ವಯಂ ಸ್ತುತಿಯು ಎಂದು ಕೆಲಸಮಾಡಿದು. ದಾಖಿದನು ತನ್ನ ಮಲಿಗಿರುವ ವೈಲಿಯ ಎದುರು ಸಿಂತುಕೊಂಡು, “ದೇವರು ಆತನನ್ನು ಅಲಿಸಿಕೊಂಡಿದ್ದಾನೆ. ಆತನನ್ನು ಹೊಗಳಿಸುವದು ಅಥವಾ ಆತನನ್ನು ದೀನನನ್ನಾಗಿ ಮಾಡುವದು ದೇವರಿಗೆ ಜಟಿದ್ದು, ದೇವರು ಅಭಿಷೇಕಿಸಿದವನ ವಿರುದ್ಧ ನಾನು ನನ್ನ ಕೈಯನ್ನು ಎತ್ತೆನು” ಹೇಳುವಾಗ ಎಂದಿಗೂ ಹೆಚ್ಚು ದೈವಿಯನಾಗಿರಿಲ್ಲ (1 ನಮುಕೇಲ 26:9-11). ಜೀತಣಕಾಣಕ್ಕೆ ಹೋದಂಥ ಮತ್ತು ಅಲ್ಲ ಯೋಗ್ಯವಾದಂಥ ನಾನವನ್ನು ಕಂಡುಕೊಳ್ಳಲ್ಪಡಿರುವಂಥ ಒಬ್ಬ ಮನುಷ್ಯನ ನಾಮ್ಯವನ್ನು ಯೀನು ಹೇಳಿದನು. ತನ್ನ ನಾಮ್ಯದ ಅಂತ್ಯದಲ್ಲ ಹೇತುನಂತಹ ಪದಗಳನ್ನೇ ಆತನು ಬಳಸಿದ್ದಾನೆ. “ತನ್ನನ್ನು ಹೆಚ್ಚಿಸಿಕೊಳ್ಳುವವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” (ಲೂಕ 14:11).

ಪಂಚನ 7. ಮುಲನ್ನುತ್ತಿಯ ಪ್ರತಿಬಿರೋಧವು ಒಬ್ಬನು ನಷ್ಟುತೆಗೆ ಹೋಗುವ ಒಂದು ಮಾರ್ಗವಾಗಿದ್ದು, (ಒಬ್ಬನ) ಜಿಂತೆಯನ್ನೆಲ್ಲಾ ಆತನ ಮೇಲೆ ಹಾಕುವದು ಆಗಿದೆ. KJVಯ ಭಾಷಾಂತರವು “ಸಿಮ್ಮೆ ಎಲ್ಲಾ ಕಾಳಜಿಯನ್ನು ಆತನ ಮೇಲೆ ಜಡುವದು,” ಆಗಿದ್ದು ಸ್ವಲ್ಪಮಣಿಗೆ ತಪ್ಪಿಹಾದಿಗೆ ತರುವದು ಆಗಿದೆ. ಆಥನಿಕ ಇಂಗ್ಲೀಷ್‌ನಲ್ಲ “ಕಾಳಜಿಯ” ಒಬ್ಬನು ಇನ್ನೊಳ್ಳುವಿಗೆ ತೋಲನುವಂತದ್ದು ಆಗಿದೆ. ಕಾಳಜಿಮಾಡುವದು ಒಕ್ಕಿಯ ನಂಗತಿಯು ಆಗಿದೆ. ಹೇತುನು ಬಳಿದಿದ ಪದವು “ಜಿಂತೆ” (merimna) ಆಗಿದ್ದು, ಒಕ್ಕಿಯ ನಂಗತಿಯು ಅಲ್ಲದ್ದು ಆಗಿದೆ. ಜಿಂತರಾಗಿ, ಕಾತುರತೆ, ಜಿಂಬಿತದ ಅನಿಶ್ಚಿತತೆಗಳಿಂದ ಹತ್ತಿಕ್ಕಲ್ಪಡುವದು ಇವು ಮಾನವನ ಹೀಗಿಯನ್ನು ಕಟ್ಟುವಂತವು ಆಗಿದೆ. ಇದು “ಮಾನವನ ದಿನಸಿತ್ಯದ ಜಿಂಬಿತದಲ್ಲ ಆಗುವಂತಹ ಬಡಕನ, ಹಸಿವೆ, ಮತ್ತು ಇತರ ನಮಸ್ಯಗಳು ನಾನ್ಯಾಧಿಕಾರ ತ್ವರಿತವಾದ ತ್ವರಿತಿಯೆಗಳು ಆಗಿವೆ. ಹೊರೆಗಳಿಂದ ಹತ್ತಿಕ್ಕಲ್ಪಡುವದು ಆತನ ಮೇಲೆ ಅಧಿಕಾರ ನಡೆಸುವವು ಆಗಿವೆ, ತಾನು ಸಿಂತಿರುವ ಬಲಹಿನತೆಯ ಮುಂದೆ ಹಣಬರವನ್ನು ಜಡುಗಾಡೆ ಮಾಡುವದನ್ನು ಮನುಷ್ಯನು ತನಗೆ ತಾನೇ ಲಾಹಿಸಿಕೊಳ್ಳುವವನಾಗಿದ್ದಾನೆ.⁹ ತನ್ನ ಓಮಗರು ಹಣಬರಹ ಅಥವಾ ಅವಕಾಶಕ್ಕೆ ಒಳಗಾಗಬಾರದು ಎಂದು ಹೇತುಸಿಗೆ ಬಳಿತವಾಗಿ ಹೇಳುತ್ತಾನೆ. ದೇವರು ಜಗತನ್ನು ನಿಯಂತ್ರಿಸುವವನಾಗಿದ್ದಾನೆ: ನಾವು ನಮ್ಮ ನಮಸ್ಯಗಳನ್ನು ಆತನ ಮೇಲೆ ಹಾಕಬೇಕು.

“ಸಿನ್ನ ಜಿಂತಾಭಾರವನ್ನು ಕರ್ತನ ಮೇಲೆ ಹಾಕು, ಆತನು ಸಿನ್ನನ್ನು ಉದ್ದಾರ ಮಾಡುವನು”

ಎಂದು ಅದು ನೇರವಾದ ಉಲ್ಲೇಖವಾಗಿಲ್ಲದಿದ್ದಾಗ್ನಿಯ ಕೂಡಾ ಆತನ ಮಂತುಗಳಿನೊಂದ್ರೆ ಕೀರ್ತನೆ 5:22ರ ಹೇಳೆ ಹೇತುನು ಆತಕೋಂಡಂತೆ ಕಾಣುತ್ತಾನೆ. ಅನೇಕ ಕೀರ್ತನೆಗಳು ಹೇತುನ ಆಮಂತ್ರಣದಲ್ಲಿನ ಪ್ರಬೋಧನೆಯ ಒತ್ತಾಯನುವಿಕೆಯನ್ನು ಬಲಪಡಿಸುವವರು ಅಗಿದ್ದು ಉದಾಹರಣೆಗೆ, “ಯೆಹೋವಸಿಗೆ ಹೇಳೆಯಡುವವರು ಯಥಾರ್ಥ ವಾಗಿ ಹೊರೆಯಡುವವಾದರೆ ಆತನ ಹತ್ತಿರವಾಗಿಯೇ ಇದ್ದಾನೆ” (ಕೀರ್ತನೆ 145:18). ಪದಗಳು ನಾಮಿಯೈಲ್ಲದಾಗ್ನಿಯ ಕೂಡಾ, ಮತ್ತಾಯ 6:25-34ರಲ್ಲಿ ಭಾವನೆಗಳು ಸಮಾನವಾಗಿವೆ: “ನಮ್ಮ ಶಾಷಾಧಾರಣೆಗೆ ಏನು ಉಪಮಾಡಬೇಕು ಏನು ಕುಡಿಯಬೇಕು ನಮ್ಮ ದೇಕರಕ್ಷಣೆಗೆ ಏನು ಹೊಂಡುತ್ತೋಣಬೇಕು ಎಂದು ಜಿಂತೆ ಮಾಡಬೇಕಿಲ್ಲ” (ಮತ್ತಾಯ 6:25). ಹೇತುನಿಗೆ ಅದರಂತೆಯೇ ಯೇಸುವಿಗೆ “ಜಿಂತೆಯು ಗೂಡವಾಗಿ ಅಪ್ರತ್ಯಕ್ಷವಾಗಿ ನುನುಳಬಿಕೆಯು ಅಗಿದ್ದು ನಮ್ಮ ಯೋಗಕ್ಕೇಮವನ್ನು ನೋಡಿಕೊಳ್ಳಲು ದೇವರು ಅನಮರ್ಣನೂ ಅಥವಾ ಇಷ್ಟವಿಲ್ಲದವನೂ ಅಗಿದ್ದಾನೆ” ಎನ್ನುವದೇ ಆಗಿತ್ತು.¹⁰

ಕರ್ತನ ಜನರು ಧೈಯವಾಗಿ ತನ್ನ ಜಿಂತೆಗಳನ್ನು ಆತನ ಹೇಳೆ ಹಾಕುವುದಕ್ಕೆ ಇಲ್ಲ ಅಲ್ಲವು ಕಾರಣಗಳ ಇಲ್ಲ ಇವೆ. ಅಷ್ಟೋನ್ತಲನು ನಿಮಗೇಂಣುರೆ ಜಿಂತಿನುತ್ತಾನೆ ಎಂದು ಹೇಳುವ ಮೂಲಕ ತನ್ನ ಉದುಗಲಿಗೆ ಭರವಸೆಯನ್ನು ಕೂಡುವವನಾಗಿದ್ದಾನೆ. ಹೇತುನ ಹೊದಲ ಉದುಗರು ಮಾಡಿದಂತೆ ಕ್ರಿಸ್ತನ ಹೆನರನ್ನು ಹೊಂದಿದ್ದಕ್ಕೆ ಒಬ್ಬನು ಹಿಂಸೆಯನ್ನು ಎದುಲಸಿದಾಗ, ಅಥವಾ ಆರ್ಥಿಕ ಅನುರ್ಧಿತ ಅಥವಾ ರೋಗಗಳು ಮತ್ತು ಮರಣ ಕ್ರಿಸ್ತನಾಗಿಯವರದಕ್ಕೆ ಬಿನಾಶವಾದ ಯಾವುದೇ ಅಗಿರಿ, ದೇವರು ಆತಸಿಗಾಗಿ ಜಿಂತಿನುತ್ತಾನೆ ಎಂಬ ಧೈಯದಿಂದ ಅವನು ಹೆಗಳಗೇಲನಬೇಕು. ಯೇಸು ಕ್ರಿಸ್ತನ ಮೂಲಕ ದೇವರು ಪ್ರಕಟವಾಗಿದ್ದ ತನ್ನ ಜನರ ಧೈಯಕ್ಕಿರುತ್ತಂತೆಯೆಂದೇ. ಜಗತ್ತನ್ನು ಸೃಜಿಸುತ್ತಾಗಿ ಮತ್ತು ನಂತರ ಅದಲಂಂತೆ ಹಿಂಡಕ್ಕೆ ನಲಯಿಸಂಧ ಅನಾಸಕ್ತ ದೊರೆಯು ಆತನ ಅಲ್ಲ. ಆತನ ಧೈವಿಕ ಕಾಳಜಿಯ ಯಾವಾಗಲೂ ಕಾಯಂಮಾಡುವದು ಅಗಿದೆ. “ದೇವರು ಫ್ರೈತಿಸ್ಟರಾಹಿ; ಪ್ರೀತಿಯಲ್ಲ ನೆಲೆಗೊಂಡಿರುವವನು ದೇವರಲ್ಲ ನೆಲೆಗೊಂಡಿದ್ದಾನೆ. ದೇವರು ಅವನಲ್ಲ ನೆಲೆಗೊಂಡಿದ್ದಾನೆ” (1 ಯೋಹಾನ 4:16). ನಿನ್ನ ಹತ್ತಿರ ಯಾವುದೇ ದೇವರೂ ಇಲ್ಲದಿದ್ದರೇ, ನಿನ್ನ ಎಲ್ಲಾ ಜಿರನ್ನು ಕಾಳಜಿಮಾಡುವವರು ಯಾರು? ಎಂಬ ನೋಲೊಮೊಣನೆ ಜ್ಞಾನವು ಹೇಳುವಂತಹ ಬಿಜಾರವನ್ನೇ apocryphal ಕಾಯಂವು ಹೇಳುವುದಾಗಿದೆ.¹¹

ಪಷ್ಟನ 8. ಬಿಷ್ಪಸಿಗಳು ತಮಗೇಂಣುರೆ ತೆಗೆದುಕೊಳ್ಳುವ ಪ್ರಬೋಧನೆಗಳು, ಅವರ ಜವಾ ಬ್ಯಾಳಿಗಳು ಮತ್ತು ಅವರ ಗುಲಿಗಳ ದೇವವಾಕ್ಯದಲ್ಲಿ ಗುರುತರವಾಗಿಯೂ ನಾಮಾನ್ಯವಾದಪ್ರ ಅಗಿದೆ. ಸ್ವಾಸ್ಥ್ಯಜ್ಞತ್ವಾಗಿ ಎಂದು ಹೇತುನು ಬರೆಯುತ್ತಾನೆ. “ಸ್ವಾಸ್ಥ” (nēphō) ಎಂಬ ಹದದ ಅಕ್ಷರ ಸಹ ಅರ್ಥವು ಗ್ರೀಕ್‌ನಲ್ಲಿ ಇಂಗ್ಲಿಷ್‌ನಂತೆಯೇ ಇದ್ದು, ಅಮಲೇರದೆ ಇರುವದು ಎಂದಾಗಿದೆ. ಹೇಳೋ ಇದು ಹಲವು ಬಾಲ ಜೆನ್ಸಾರಿ ನಿಯಂತ್ರಿಸಿರುವದರ ಮತ್ತು ಸ್ವಸಿಯಂತ್ರಣ ಎಂಬ ಅರ್ಥದಲ್ಲಿ ಬಳಸಲ್ಪಡುತ್ತದ್ದು, ಮುಂದೆ ಗುರುತರವಾದಪ್ರ ಮತ್ತು ಮತ್ತು ಬಿಜಾರಯುತ್ಪಾದದ್ದು ಎಂದಾಗಿದೆ. “ಸ್ವಾಸ್ಥಜ್ಞತ್ವವನ್ನು” ಹೊಂದಿರುವದು ಎಂದರೆ ಬಿಬಿರ್ನಾಗುವದು, ಮಂತಾಗುವದು, ಎಂದಿಗೂ ನಗದೇ ಇರುವದು, ಜೀವಿತದಲ್ಲಿನಂತೋಣವನ್ನು ಕಾಣದೇ ಇರುವದು ಇವೇ ಅಲ್ಲ. ಇದರ ಅರ್ಥವೆಂದರೆ ಮಾನವ ಜೀವಿತದ ಅರ್ಥವು ಇದಕ್ಕಿಂತಲೂ ಬೇರೆಯಾಗಿದೆ. ಎಷ್ಟೇ ಅಗಣ ಜೀವಿತವು ಗುರುತರವಾದ ಅಂಶಗಳಿಂದ ಕೂಡಿದೆ.

ಪ್ರಾಚೀನ ಕಾಲ ಮತ್ತು ಆಧುನಿಕ ಕಾಲದಿಂದ ಬಿಷ್ಪಸಿ ಧ್ಯಾನಿಯು, ಯಾವುದೇ ಒಂದು ಮಾನವ ಜೀವಿತವು ಅಲ್ಲ ಎಂಬ ಅಂಶದಿಂದೆ ಮಾನವನ ಅಸ್ತಿತ್ವವನ್ನು ಕಡಿತಗೇಂಣಿಸುತ್ತದೆ. ಹ್ರಿಕೋ ರೋಮನ್ ಜಗತ್ತಿನಲ್ಲಿ ಅನೇಕ ಹಲವು ದೇವರ ನಂಜಕೆಯನ್ನು ಹೊಂದಿರುವವರು ಹಜೆಬರಹವು ಎಲ್ಲವನ್ನು ಅಳುವುದಾಗಿದೆ ಎಂದು ಯೋಜಿಸುತ್ತಾರೆ. ಮರಣ ಎಂದರೆ

ನರವನಾಶ ಅಥವಾ ಗಡಿಹಾರು ಎಂಬರ್ಥವನ್ನು ಹೊಂದಿದ್ದು ನರಕಲೋಕದ ಅಂದಕಾರ ಎಂದಾಗಿದೆ. ಶ್ರುತಿನ ತಪ್ಯಜ್ಞಾನಿ ಬೋಧಕರು ವ್ಯಾಗಸ್ವಿನ ಹಿಂದೆ ಕಟ್ಟಳಾದ ನಾಯಿಯ ಬಗ್ಗೆ ಒಂದು ಕಥೆಯನ್ನು ಹೇಳಿದರು. ಯಜಮಾನನು ತನ್ನ ಜಕ್ಕಡಿಯನ್ನು ನೇರೆಯ ಉಲಗಿಗೆ ತೆಗೆದುಕೊಂಡು ಹೊಗಬೇಕೆಂದು ಸಿಫರಲಿಸಿದಾಗ, ನಾಯಿ ತಾನು ಅಣ್ಣ ಹೊಗಿ ಬಾರದು ಎಂದು ಸಿಫರಲಿಸಿತು. ನೇರರಬೀಕಾದ ಸ್ಥಳ ತಲುಪುವವರೆಗೂ ವ್ಯಾಗನ್ ಅದನ್ನು ತಜ್ಞತು, ಕಲ್ಲುಗಳ ಮೇಲೆ ಜಿದ್ದಿತು, ರಕ್ತಮಯವಾಯಿತು ಮತ್ತು ಹೊಡೆಯಲ್ಪಟ್ಟಿತು. ಇದರ ಹಿಂಭಾಗವಾಗಿ “ನೋಡಿಲ ಅದು ವ್ಯಾಗಸ್ವಿನ ಹಿಂದೆ ಅದರ ಜೊತೆಯಲ್ಲೇ ಓಡುತ್ತು ಅಥವಾ ಹೃತಿಭಂಗನ್ನು ಆ ನಾಯಿಯ ಅದೇ ಸ್ಥಳದಲ್ಲ ಅಂತರ್ಹೊಂದಿತು” ನಾಯಿಯಂತೆ, ಸಿಮ್ಮೆ ಜೀವಿತವು ದೈವವು ನಿಯಬಿಸಿದ ಯಾವುದೇ ಸ್ಥಳದಲ್ಲ ಅಂತರ್ವಾಗಿಬಹುದು. ನೀವು ಹೇಗೆ ಅಲ್ಲ ಹಡೆಯುತ್ತೀರು ಎಂಬುದರ ಮೇಲೆ ಅದು ಅತುಕೊಂಡಿದೆ. ವ್ಯಾಗಸ್ವಿನ ಹಿಂದೆ ಓಡುವದರ ಜೊತೆಗೆ. ಹೃತಿಭಂಗನ್ನು ಮಾಡಿರು. ಮತ್ತು ಜೀವನವು ಒಳ್ಳೆಯದಾಗುತ್ತದೆ. ನಿನ್ನ ಸ್ವಂತದ ಅಯ್ಯಿಯನ್ನು ಬಲು ಗಂಭೀರವಾಗಿ ತೆಗೆದುಕೊಳ್ಳಬೇಡ. ಯಾವುದರಲ್ಲಿ ಅತಿಯಾಗಿ ಬಿಶ್ವಾಸನಿಡಬೇಡ. “ಎಲ್ಲವೂ ಮಹತ್ವವಾಗಿರುತ್ತದೆ ಎಂದು ನೀನು ಯಾಕೆ ಮಾಡುತ್ತೀರೋ ಅಥವಾ ನಂಬುತ್ತೀರೋ” ಎಂದು Stoics ಹೇಳಿದನು.

ಶ್ರುತಿನ ಜಗತ್ತಿಗೆ ಹೊಳೆಣಸುವಾಗ, ಶ್ರುತಿಸ್ವರ್ಪ ಅಥವಿಸಿಕ ನಮಯಕ್ಕೆ ನಲಿನಲ್ಪಟ್ಟಿತು. ಇದು ಬಹುಮಟ್ಟಿನ ಹಳೆಬಿರಹವಲ್ಲ ಅದರೆ ಅಳುವಂತಹ ಅವಕಾಶವಾಗಿದೆ. ಮಾನವ ಜೀವಿತವು ವಿಕಸನಾತ್ಮಕ ಗೆತಿಯಿಲ್ಲರುವ ಅಂಶವು ಎಂದು ಅಂದು ತೊಳುವ ಅನೇಕಲಗೆ ವಿಜ್ಞಾನವು ದೇವರಾಗಿದೆ ಮತ್ತು ಅದಕ್ಕಿಂತಲೂ ಹೆಚ್ಚಿನದಲ್ಲ. ಒಬ್ಬ ಮಾನವನು ಎದುರಿನುವ ಹೆಬ್ಬರಳು ಮತ್ತು ತನ್ನ ಮೆದುಜನ ತೆಳುಪದಲನ ಹೆಚ್ಚಿನ ನಂತಿರಣತೆಯಂದ ಇತರ ಸ್ವಷ್ಟಿಗಿಂತಲೂ ಜಿನ್ನಾಗಿದ್ದು, ಜರಳಿಯಂತೆ ಗಟ್ಟಿಯಾದ ಜಿತ್ತು ಮತ್ತು ಅರು ಕಲ್ಲುಗಳಿಂದ ಇನ್ನಾಗಿದ್ದಾನೆ. ಏಡು ಜೀವಿಗಳೂ ಇತರ ಜೀವಿಗಳಲ್ಲ ಇರುವಂತಹ ಆಗಿದ್ದಾರೆ. ಜೀವಿತವು ಜರಳಿಗಿಂತಲೂ ಅದು ಮಾನವಿಗೆ ಅತಿ ಮುಖ್ಯವಾದದ್ದು ಆಗಿದೆ. ಒಂದು ನತ್ತರೆ ಇನ್ನೊಂದು ನಂತಾನವು ಎದ್ದು ಅದರ ಸ್ಥಳವನ್ನು ಹಡೆಯಲು ಬರುತ್ತದೆ. ಈ ವ್ಯಾಗನದಲ್ಲ, ಹೆತ್ತನು “ಸ್ವಷ್ಟಜಿತ್ತರಾಗಿಲ್” ಎಂದು ಹೇಳಿತ್ತಾನೆ. ಇದರ ಅರ್ಥವು “ನೀವು ದೇವರ ಸ್ವಷ್ಟಿಗಳು ಅಗಿದ್ದಿಲ್ಲ. ನೀವು ನಂಬಿವಂತಹದು ಮತ್ತು ಮಾಡುವಂಥದ್ದು ಮಹತ್ವವಾದದ್ದು ಆಗಿದೆ” ಎಂದು ಹೇಳಿತ್ತಾನೆ.

ಒಬ್ಬನು ಜೀವಿತವನ್ನು ಗಂಭೀರವಾಗಿ ತೆಗೆದುಕೊಂಡಾಗ, ಆತನ “ಸ್ವಷ್ಟಿ”ನಾದಾಗ, ಆತನ ಎಚ್ಚರವಾಗಿ ಇರಬೇಕು. ಎಚ್ಚರವಾಗಿ ಇರಬಿಕೆಯ ಅರ್ಶ್ಯವಾದದ್ದು ಯಾಕೆಂದರೆ ಸಿಮ್ಮೆ ಬಿರೋಧಿಯಾದ ಸ್ವಷ್ಟಾನನು ಗಣಿಸುವ ಸೀಂಹದೊಳಣಾದಿಯಲ್ಲ ಯಾರನ್ನು ನುಂತಿರುತ್ತಾನೆ. 1 ಹೆತ್ತುದಲ್ಲಿ ಮಾತ್ರ “ಸ್ವಷ್ಟಾನ” the devil ಎಂಬ ಅಧಾರವು ಇದೆ. “ಸ್ವಷ್ಟಾನ” ಎಂಬ ಪದವು (ಅಂಗ್ಲಿಂಗ್ನಾನಲ್ಲ) ಈ ಹತ್ತದಲ್ಲ ಎಲ್ಲಾ ಕಂಡುಬರುವದು. ಬೈಯತ್ತಿಕ ಜೀವಿತ, ದೇವಲಗೆ ಮತ್ತು ಮನುಷ್ಯರಿಗೆ ವಿರೋಧಿನಿರುವದರ ಬಗ್ಗೆ ಹೆತ್ತನು ಎಚ್ಚಿಲಕೆಯನ್ನು ತೊಡುವಂತೆ ಕಾಣುತ್ತಾನೆ. devil (diabolos) ಎಂಬುದರ ಅರ್ಥವು “ನಿಂದಕ್” ಎಂದಾಗಿದೆ. ಕೆಲನಾಲ ಇದು ಹೊನ್ ಒಡಂಬಡಿಕೆಯಲ್ಲ ನಾಮಾನ್ಯ ಅರ್ಥದಲ್ಲ ಬಳಸಲ್ಪಡುತ್ತದೆ (2 ಪಿಮೊಫ್ 3:3; ಪಿಎ 2:3). ಇದರ ಅರ್ಥವು ಹೆಚ್ಚಿ ಕಡಿಮೆ ಇತ್ತಿಯ ಹಡವಾದ “ಎದುರಾಜ” ಅಥವಾ ಅಹಾದಕ ಎಂಬುದಕ್ಕೆ ನಮವಾಗಿದೆ. devil ಎದುರಾಜ ಎಂದು 1 ಹೆತ್ತದಲ್ಲಿದೆ. ಮನುಕುಲಕ್ಕಾಗಿ ಆತನು ಎದುರನೊಳಿಂಬುವುದೆಲ್ಲವೂ ಅವರ ಹಾನಿಗಾಗಿಯೇ. ಅವರ ಆತ್ಮವನ್ನು ನಾಶಮಾಡುವನು, ನಿತ್ಯ ನಾಶನದೇಡೆಗೆ ನಡೆಸುವನು. ಯೇಸುವು ನಿತ್ಯ “ಯಾದಾಯ ಕುಲದಲ್ಲ ಜನಿಸಿದ ಸಿಂಗವು ...” ಎಂದಿರುವದಲಂದ ಆ devil ಸೀಂಹಕ್ಕೆ ಹೊಳೆಣಲ್ಪಟ್ಟಿದ್ದು ಮಹತ್ವದಾಗಿದೆ (ಪ್ರತಿಬಂಧ 5:5).

ವೈಯಕ್ತಿಕ ಶೋಧನೆ ಮತ್ತು ಹಾಡದಲ್ಲ devil ಹಾತವನ್ನು ಅಲಿತುಕೊಳ್ಳುವದು ಕಷ್ಟಕರ ವಾದದ್ದು ಆಗಿದೆ. ಶೋಧನೆ ಎಂದರೆ ಒಬ್ಬನ ಸ್ವಂತ ಇಂಜಿನಿಯರನ್ನು ಹೊರತ್ತೆ ಎಂಬೆಂದು ಆಗಿದೆ ಎಂದು ಯಾಕೆಂಬಣ ಹೇಳಿದ್ದಾನೆ (ಯಾಕೆಂಬಣ 1:14). ಹಾಡವೆಂದರೆ ನಿಯಮವನ್ನು ಮುಂದುವರೆ ಆಗಿದೆ ಎಂದು ಯೋಹಾನನು ಹೇಳಿದ್ದಾನೆ (1 ಯೋಹಾನ 3:4). ಒಬ್ಬನು ಹಾಡವನ್ನು ಅಲಿಸಿಕೊಳ್ಳುವದನ್ನು ನೂಡಿಸುವದು ಆಗಿದೆ.

ಸ್ವೇತಾನ ಮತ್ತು devil ದ ಆಧಾರವನ್ನು ಭೇಬಳಿಸಿದ ತೆಗೆದುಕೊಳ್ಳುವದು ಹಾಡಕ್ಕೆ ತಿಳಿದ ಮೂರೆಯ ರೂಪದಲ್ಲಿ ನಡೆಸುವದು ಆಗಿದೆ. ಈ ಲಿತಿಯ ಪರಿಷ್ಯಾಲದವು ಅದನ್ನು ಮಾಡಲು ಕಷ್ಟಕರವಾದದ್ದು ಆಗಿದೆ. ಕೆಲವರು devilನ್ನು ಕಲ್ಲನಾಡುಕ ಹಲವಿಲ್ಲನೇ ಎಂದು ತಜ್ಞಹಾತುವದು ಅದು ಯಿಹಾದ್ಯರಲ್ಲ ಬೆಜಲೋನಿಯನ್ ಅವಧಿಯಲ್ಲ ಎದ್ದಿರುವದು ಆಗಿದೆ. ಅದು ನಹ ತನ್ನದೆ ಆದ ಲೀಕ್ಕೆತೆಯನ್ನು ಹೊಂದಿದೆ. devilನ ಬಗ್ಗೆ ಕೈತ್ತರು ಹೇಳುವಂತಹ ಅಲ್ಲವಾದದ್ದು ಆಗಿದೆ. ದೇವರ ವಾಕ್ಯದಲ್ಲ ಮತ್ತು ಕೃತ್ಯದಲ್ಲ ಸ್ವಾಷಿಯನ್ನು ನಿರಾಕರಿಸುವದನ್ನು ತೇಲೆಹಿನುವದರ ಮೂಲಕ ದೇವರನ್ನು ಅವಶ್ಯಾಸಿಸುವ ವ್ಯಕ್ತಿಯಾಗಿ ಆತನು ಕಾಣುತ್ತಾನೆ. devil ಕೆಷ್ಟ ದೇವರಲ್ಲ, ಸ್ವಾಷಿಕರ್ತನನೋಡನೆ ನಲ ನಮಾನವಾಗಿ ಮತ್ತು ನಿತ್ಯಪ್ರದರ್ಶನ ಆಗಿದ್ದಾನೆ. ಆತನ ಶಕ್ತಿಯ ದೇವರ ಅಂಶವಾಗಿದೆ. ಬರ್ಜಾಂಣದ ದಿನದಲ್ಲ, ಕರ್ತನು ಮರಿಷಿದಾಗ, ಆತನು ನೋಣಾನಲ್ಪಡುತ್ತಾನೆ.

ಜಗತ್ತಿನಾಷ್ಟಿತಕ್ಕೂ ನಿಮ್ಮ ನಹೋದರಕ್ಕೆ (5:9-11)

ಸಿಷ್ಟು ಸಂಜಕೆಯಲ್ಲಿ ನಿಂತು ದೃಢವಾಗಿದ್ದು ಅವನನ್ನು ಎದುರಿಸಿಲ. ಲೋಕದಲ್ಲಿರುವ ನಿಮ್ಮ ನಹೋದರರಾದರೋ ಅಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದಿದೆಯಲ್ಲಿ ತಿಳುತ್ತಿರುತ್ತಿರು ನಿಮ್ಮನ್ನು ತನ್ನ ಸಿತ್ಯತ್ತಭಾವಕ್ಕೆ ಕರೆದ ಕೃಹಾತ್ರಾಣನಾದ ದೇವರು ತಾನೇ ನಿಂತು ಸ್ವಲ್ಪ ಕಾಲ ಬಾಧೆಪಡ್ಟ ಮೇಲೆ ನಿಮ್ಮನ್ನು ಯೋಣ್ಯಾಷಿತಿಗೆ ತಂದು ನೆಲೋಣಿಸಿ ಬಿಲಹಡಿಸುವನು. ಆತನಿಗೆ ಅಧಿಕರ್ತೆಯ ಯುಗಯಾಗಂತರಗಳಲ್ಲ ಇರಲ. ಆಮೇನ್.

ಅಂತೊನ್ನಲನು ತನ್ನ ಹತವನ್ನು ಮುಗಿಸುವ ಹಂಡದಲ್ಲ ತಿರುಗುತ್ತಾನೆ. ಆತನ ಓದುಗರ ಬೋಳಿದೆಹಡುವಿಕೆಯ ಆತನ ಮುಂದೆ ನಿರಂತರವಾಗಿ ಇತ್ತು. ಹಿಂಗೆ ಅಂತೊನ್ನಲನು ಹ್ಯಾಲೋಕ್ಯಾಹದಾಯಕ ಮಾತುಗಳ ತನ್ನ ಹತವನ್ನು ಮುಗಿಸುವದು ಯೋಣ್ಯಾದದ್ದು ಆಗಿತ್ತು ಹೇಗೋ, ಅವರ ಬಾಧೆಗಳಿಗೆ ತೇಲೆಹಿನುತ್ತಿದ್ದವನು devil ಆಗಿದ್ದಾನು. ಆತನನ್ನು ವಿರೋಧಿಸಿ ಮತ್ತು ತಾವು ಅನುಭವಿಸಿದ ಬಾಧೆಗಳ ಜ್ಞಾನದಲ್ಲ ಕಂಡುಕೊಂಡ ನಮಾಧಾನವು ದೊಡ್ಡ ನಹೋದರಕ್ಕದ ಮೂಲಕ ಹಂಂತಿಕೊಳ್ಳಲ್ಪಟ್ಟಿತು. ಮುಂದೆ, ಅವರು ಈ ಯುಗದ ಅಂತ್ಯವಾಗುವಾಗ ದೇವರು ತರಳಿಯಂಥ ತಮಗಾಗಿ ಸಿದ್ಧವಾಗಿರುವ ಮಹಿಮೆಗಾಗಿ ಕಾಯಿವರಾಗಿ ಗಬೇಕೆಂದು ನೆನಹಿಸುವವನಾಗಿದ್ದಾನೆ.

ವಜನ 9. ವಿರೋಧಿಸಲ್ಪಡಬೇಕು ಎಂದು ಯೋಹಾನ ಮತ್ತು ಹೇತು ಇಬ್ಬರು ಬರೆ ದಿದ್ದಾನೆ. ಆದರೆ ಯೋಹಾನನು ಜೊಗೆಗೂಡಿಸಿಕೊಂಡಂಥ ವಿರೋಧಿಸುವಿಕೆಯ ನೇರವಾಗಿ ದೇವರಿಗೆ ಅಧಿನಿಷಾಗುವದು ಆಗಿದೆ (ಯಾಕೆಂಬಣ 4:7). ಸಂಜಕೆಯಲ್ಲಿ ನಿಂತು ದೃಢವಾಗಿದ್ದು ಅವನನ್ನು ಎದುರಿಸಿಲ ಎಂದು ಹೇಳುವಾಗ ಹೇತುನ ಬಿಜಾರಗಳು ಬಹಳ ಅಂತರದಲ್ಲ ಇರಲಿಲ್ಲ. ಒಬ್ಬ ವಿಶ್ವಾಸಿಯ devil ನನ್ನು ಎದುರಿಸುವದು ಆತನು ನಂಜಕೆಯಲ್ಲ ದೃಢವಾಗಿ ಇದ್ದಾಗ ನಂಜಕೆಯ ನಮುದಾಯದ ಜೊತೆ ಆತನು ನೇಲಕೊಂಡಾಗಲೇ (1:17-19). “ವಿರೋಧಿಸು” ಇದರ ಅರ್ಥವು “ಯೇನು ತೀಣನ ಪ್ರತಿಬಂಧಿತ ನಮಯದಳ್ಳಿ” ನಂಜಗನ್ನನಾಗಿರು ಎಂದು ಕಂಡುಬಂದಿದೆ (1:7). ನಿಮಗೆ ಕೆಷ್ಟದನ್ನು ಮಾತನಾಡುವ ಜನಲಿಗೆ ಕೆಷ್ಟದನ್ನು ಮಾತನಾಡುವದನ್ನು ನಿರಾಕರಿಸುವದು ಆಗಿದೆ (2:23; 3:9). ಇದರ ಅರ್ಥವು

ಉನ್ನತಪಾದ ಸ್ವೇತಕ ಮಹಡಿಲ್ಲ ಒಬ್ಬನ ಜೀವಿತಕ್ಕೆ ಬಧಿತೆಯನ್ನು ಮುಂದುವರೆಸುವದು ಎಂದಾಗಿದೆ (4:3, 4). ತೀಸ್ತನಿಗೆ ಅಲಕೆ ಮಾಡುವದಕ್ಕೆ ಶುಮ್ಮ, ವಿರೋಧಿಸುವಿಕೆ ಮತ್ತು ಸಮರ್ಪಣೆಯ ಅವಶ್ಯಕಾಗಿದೆ. ತೀಸ್ತಿಯ ಜೀವಿತವು ಅಲಕೆ, ತೀಸ್ತನ ಹೆನಲಿನಲ್ಲ ದೀಕ್ಷಾನ್ನಾನೆ. ನೈಹಿತಲಂದ ಬೆಂಬಲ ಮತ್ತು ಭಾವನಾತ್ಮಕ ಉತ್ಸಾಹ ಇವುಗಳಿಂದ ಹೂರಂಭವಾಗುತ್ತದೆ. ಆದಾದ ಮೇಲೆ ಸ್ವೇಚ್ಛವು ಅದರಲ್ಲ ನೆಲೆಗೊಳ್ಳುತ್ತದೆ. ಇತ್ತುವರವನ ನಾಮ್ಯದಿಲ್ಲ ಒಕ್ಕಾಗನಿಗೆ ಇರುವಂತೆ, ಅಲ್ಲ ಮೆಲ್ಲಿದರ ಮಾತ್ರ ಮಣಿ ಇರುತ್ತದೆ. ಅನೇಕರು ಇಹಲೋಕದ ಜಿವನಕ್ಕೆ ಮರಳುವವರಾಗಿರುತ್ತಾರೆ. ನನ್ನ ವಿರೋಧಿಸಿದವರಿಗೆ, ಬಲವಾದ ಅಂತ್ಯವನ್ನು ಮಾಡಲು ನಂಜಕೆಯಲ್ಲ, ಕ್ರಾಂತಿನೆಯಲ್ಲ, ನಿರಂತರ ಶ್ರಯತ್ವದಲ್ಲ ದೃಢವಾಗಿರುವಿಕೆ ಮತ್ತು ಜೊತೆ ವಿಶ್ವಾಸಿಗಳಿಂದ ಬೆಂಬಲವು ಅವಶ್ಯಿಕಿದೆ.

ಹೇತುನು ತನ್ನ ಭಾಧೆಹಡುತ್ತಿರುವ ಓದುಗಲಿಗೆ ನಂಬೋಧಿಸುತ್ತಿರುವದು ಈ ಹತ್ತಡಿಲ್ಲ ಇದು ನಾಲ್ಕನೆಯ ಬಾಲ (1:6-9; 3:12-17; 4:12-19; 5:9, 10). ಇದನ್ನು ಒಬ್ಬನು ಅನುಭಬಿಸುವಾಗ ಕೆಲವರು ನಮಾಧಾನಪಡಿಸುವದು ಹಲಸ್ತಿತಿಯಲ್ಲ ಅದನ್ನು ಹಂಚಿಕೊಳ್ಳಲು ಅಲ್ಲ ಇತರರಕ್ಷಾಡ ಇಡ್ಡಾರೆ ಎಂಬ ನಮಾಧಾನವು ಇರುತ್ತದೆ. ಲೋಕದಲ್ಲಿರುವ (ಅವರ) ನಹೋದರರಾದರೋ ಅಂಥ ಭಾಧೆಗಳನ್ನು ಅನುಭಬಿಸುತ್ತಿದ್ದಾರೆಂದು ಸಿಮಗೆ ತಿಖದಿರುವದನ್ನು ತನ್ನ ಓದುಗರು ತಿಖಯಿಲೇಕಿಂದು ಅಪೋಸ್ಟಿಲನು ಬಯಸಿದ್ದಾನು. ಇದು ಬಿತ್ಕಾಸಿಕ ತ್ವಾಯಿ ಮೇಲೆ ಹೊಂದಿಕೊಂಡಿರುವದರಲ್ಲ ಒಂದಾಗಿರುವದಕ್ಕಿಂತಲೂ ಹೆಚ್ಚು ಮಹತ್ವವಾರದ್ದು ಎಂಬುದರ ಬಗ್ಗೆ ಈ ಹತ್ತಡಿಲ್ಲ ಯಾವುದೇ ಹೇಳಿಕೆಯ ಇಲ್ಲಿರಬಹುದು. ಕರ್ತನ ಮರಣದ ನುಮಾರು ಮಾವತ್ಯೇದು ವರ್ಣಗಳ ನಂತರ ಹೇತುನು ಜಗತ್ತಿನುದ್ದಕ್ಕೂ ಇರುವ ಜೊತೆ ವಿಶ್ವಾಸಿಗಳಿಗೆ ಬರೆಯುವಂತೆ ಅದನ್ನು ಬರೆದನು ಎಂಬುದು ಗುರುತರವಾದದ್ದು ಅಗಿದೆ.

ಹರಡಿಕೊಂಡಂತಿರುವ ಅವರುಗಳನ್ನು ಕೈನ್ತರು ಒಬ್ಬಲಿಗೊಬ್ಬರು ಎತ್ತಿಹಿಡಿದರು ಮತ್ತು ಬೆಂಬಲಾಸಿದರು. ಅವರು ಅನೇಕ್ಯಾಸ್ಯತೆಯಲ್ಲ, ನಹೋದರತ್ವದಲ್ಲ, ಜಗತ್ತಿನುದ್ದಕ್ಕೂ ವ್ಯಾಕ್ಯಾಯನ್ನು ಹೊಂದಿದ್ದರು. “ನರ್ತವೇದದ ಅಧಿಕೃತ ಕೈನ್ತಕ್ಕವು ನುರಜಿತವಾಗಿರಿಲ್ಲ. ನಾವುಜಮಾನದ ನೆಮ್ಮೆದಿಯ ನಾವ್ಯಧ, ಹಲಾಯವಾಗಿ ಅಲ್ಲದ ಧರ್ಮ ಅಗಿದ್ದು ... ಇದು ಸಿದ್ಧಿಮುದ್ದಿನಂತೆ ನಡುತೋರೆಯ ಭರದಂತೆ ಇದ್ದು. ಇದು ನಮ್ಮನ್ನು ನಾವ್ಯಧತನದ ಸಣ್ಣತನದಿಂದ ದೂರಕ್ಕೆ ತಳ್ಳುವಂತಿದ್ದು ಮತ್ತು ನಾಳ್ಕಿ ಮತ್ತು ನೇರೆಯ ಮೂಲಕ ದೇವರ ಜಗತ್ತಿನಲ್ಲಿ ತುಂಜನುವದು ಅಗಿದೆ.” ಎಂದು ನಲಿಯಾಗಿ ವಾಘಾವ್ಯಸಿಸಿದ್ದಾರೆ.¹²

ಇತರ ನಂಗತ್ತಿಗಳಲ್ಲ ಅವರು ಅಂತ್ಯದ ಕ್ಷಾಂಕದಲ್ಲ ಇದ್ದು ಅದು ಬೇಕೆಯಿವದು ಮತ್ತು ಜಗತ್ತಿನ್ನು ಗೆಲ್ಲುವದು ಆಗಿದೆ ಎಂದು ತನ್ನ ಓದುಗಲಿಗೆ ನೆನಹಿಸಲು ಅಪೋಸ್ಟಿಲನು ಬಯಸುವಾಗಿ. ಅವರು ನಂಬುವ ನುವಾರೆಯ ಜನಪ್ರಿಯಾದ್ಯಂತಕ್ಕೂ ಇದ್ದು ಕೇಂ ಅವರಿಲ್ಲ ಇದ್ದಹಾಗೆ “ಫಲಕೊಡುವದು ಮತ್ತು ವೃದ್ಧಿಯಾಗುವದು ಆಗಿದೆ” ಎಂದು ಹೊಲಿಸ್ತೇಯವರಿಗೆ, ಹೊಲನು ಬರೆಯುತ್ತಾನೆ (ಹೊಲಿಸ್ತೇ 1:6; ನೋಡಿಲ ರೋಮಾಪುರ 10:18). ಹೊಲನು “ಯೆರಾನಲೇಮು ಹೊಡಲುಗೊಂಡು ಇಲ್ಲಿಲಕ್ಷ ಸೀಮೆಯ ಪರ್ಯಾಂತರಕ್ಕೂ ನುತ್ತಿ” ಮಾತ್ರ ನುವಾರೆಯನ್ನು ನಾರಾಲ್ಲ (ರೋಮಾಪುರ 15:19), ಆತನು ಸ್ವೇನಕ್ಕೆ ಹೊಗೆನ ಆಶೆಯನ್ನು ಕೂಡಾ ಹೊಂದಿದ್ದನು (ರೋಮಾಪುರ 15:24). ಹೊಲನ ಹತ್ತದಿಂದ ಮತ್ತು ಅಪೋಸ್ಟಿಲರ ಕೃತ್ಯಾದಿಂದ ಹೊಲನ ಬುಳಣಿ ಕಾಯಣವನ್ನು ನಾವು ಅಲ್ಲವಾಗಿ ತಿಖದ್ದೀವೆ. ನಾವು ಹೇತುನ ಬಗ್ಗೆ ಅಲ್ಲವಾದದ್ದನ್ನು ತಿಖದಿದ್ದೀವೆ ಮತ್ತು ವಾಸ್ತವವಾಗಿ ರಾಜ್ಯದ್ದಕ್ಕೂ ತೀಸ್ತನ ನಂಂದೆಶವನ್ನು ವೃತ್ತಿಯಿಂದ ವೃತ್ತಿಗೆ ನಾರುವ ಅನುಭಾವ ಅನುಭಾವ ಬೋಧಕರ ಮತ್ತು ನುವಾರೆ ನಾರುವವರ ಬಗೆಗೆ ಏನನ್ನು ತಿಖದಿಲ್ಲ.

ವರ್ಜನ 10. ಅವಿಶ್ವಾಸಿ ನರೆಯವರ ಮಧ್ಯ ವಾಸಿಸುವ ಮತ್ತು ಯೀನು ತೀಸ್ತನ

ନାମୁଦ ଶିଖିତେ ବାଧେହୁପଦ ଜନରୁ ତମ୍ଭୁଷ୍ଟୁକୁ ତାହେ “ଦେବରୁ ଅପରନ୍ତୁ ହଲପତିନ ବଜେଂଦିରୁପଦରନ୍ତୁ ରକ୍ଷିନଲୁ ନମ୍ବରିନାଗୁତ୍ରାନ୍ତେଯେ? ଆତମୁ ଯାକେ ହାଗେ ମାଡ଼ନୁ?” କେ ଗଢ଼ଜାଦ ପ୍ରଶ୍ନୀଗର୍ଭନ୍ତୁ କେଇବୁପଦକ୍ଷେ ନାକୁ. ଅପର ତମ୍ଭୁ ସ୍ନେଇତର ମୁତ୍ତୁ ଅପର କୁମଳବଗଭୁ ଆରାଧିନୁଵାଂତକ ଦେବରୁଗର୍ଭନ୍ତୁ ଆରାଧିନୁବାଗ ଅପର ଅପକାନ୍ତ୍ୟନ୍ତୁ ମୁତ୍ତୁ ହୋବାର୍ଥରକପଦନ୍ତୁ ଏଦୁଲନାଲ୍ଲ. କେ ନଂଗିତିଗଭୁ ନଂବବିନୁପଦକ୍ଷେ ଦେବରୁ ଯାକେ ଅପକାଶକୋଇତ୍ରାନେ? ଅନେକ ଦିନଗର୍ଭିର ଅରୁପଦନ୍ତୁ ଅପର ମୁମଂଦୁପରେନ ବାରଦୁ ଏବୁଦୁ ହେତୁନ ପ୍ରତିକ୍ରିୟିଯୁ ଅଗିତୁ କ୍ରିତ୍ତନାଲ୍ଲ ଶିମ୍ବୁନ୍ତୁ ତମ୍ଭୁ ନିର୍ମଳଭାବକ୍ଷେ କରିଦ କୃତ୍ତାତ୍ମାଣନାଦ ଦେବରୁ ତାନେ (ଶିମୁଗେ କୋଇବନୁ) ନିଶ୍ଚିନ୍ତ୍ରିତ୍ତିକାଳ ବାଧେହୁପଦ ମେଲେ ଶିମ୍ବୁନ୍ତୁ ଯୋଗ୍ଯାକ୍ଷିତିରେ ତମଦ ନେତ୍ରିଗୋଳି ବିଲପଦିନୁପରନୁ. କେ କିମଦେ ଅପ୍ରେତନାଲନୁ କେବଳ୍ପିତକ ପ୍ରତିକ୍ରିୟିଯୁ ଲୀତିଯୁ ଇଦାରିତୁ (1:8). ବାଧେଯନ୍ତୁ ଏଦୁଲିନୁପଦଲ୍ଲ, “ଶିମ୍ବୁ କଟ୍ଟିଗର୍ଭନ୍ତୁ ମେଇ ଅନପୁରଗର୍ଭଲ୍ଲ ଇଦିଲ” ଏଠିମୁ ହେତୁନ ହେଇ ତ୍ରାନେ. ଅନେକ ପଞ୍ଚାଗି କିମଦେ କୀତନେଗାରନୁ ଅପର ବାଧେଗର୍ଭନ୍ତୁ ଅଦେ ଲିତ୍ତିଯାଲ୍ଲ ଅରିତୁକେଇବନୁ. କେବ୍ଳତନୁପଦନ୍ତୁ ଏଦୁଲିନୁବାଗ, ଇଦୁ ତାତ୍ତ୍ଵାତ୍ମକବାଦଦ୍ୱୀ ଏଠିମୁ ଅପର କାରଣକୋଇବପରାଗିଦ୍ଦର. ଦେବରୁ ଜିତୁପୁ ଅଠିମୁବାଗି ବିଜଯିଶାଳୀଯାଗୁପରି ଆଗିଦେ. “ହୋଦୁ ନିଶ୍ଚିନ୍ତ୍ର ଅପରନ୍ତୁ ଅହାଯିକର ନେଷଟିଦିଲ୍ଲୁ ଜୀଜାହି ନାଶମାକିଜିଦ୍ରୁତି” ଏଠିମୁ କୀତନେଗାରନୁ ତମ୍ଭୁ ବୈଗିରକ ବାଗେ ବାରେଯୁତ୍ରାନେ (କୀତନେ 73:18). କୀତନେଗାରନୁ ମୁମଂଦୁପରେଯୁତ୍ରୁ “ହରଲୋକଦଲ ନନ୍ଦି ଶିନଲାଦେ ମୁତ୍ରାଦୁ ଅପର୍ଯ୍ୟ? ଇତଲୋକଦଲ ଶିମ୍ବୁନଲାଦେ ଜିନ୍ମାରନ୍ତୁ ବିଯନୁପଦିଲି” ଏଠିମୁ ବାରେଯୁତ୍ରାନେ (କୀତନେ 73:25).

ಹೆತ್ತನ ಪ್ರತಿಯೊಂದು ವಾಕ್ಯವು ಸಂಕ್ಷಿಪ್ತ ವಾಯಾಖ್ಯಾನಕ್ಕಾಗಿನ ಕರೆಯು ಆಗಿದೆ. ಇದು ತಮ್ಮನ್ನು ತಾವು “ದೇವರಿಗೆ” ಒಳ್ಳಿಸುವವರನ್ನು ನಿತ್ಯ ಪ್ರಭಾವಕ್ಕೆ ನೇಲನುವುದಾಗಿದೆ. ಅಪ್ರೋಫ್ಟಲನು 4:10ರಲ್ಲ “ದೇವರ ಬಿಬಿಧ ಕೃಷ್ಣರ್ಯಾಸು” ಹಾಚಿಸಿದ್ದಾನೆ. ಕೃಷ್ಣರ್ಯಾಸು ಯೀಂನು ಶ್ರೀನ್ನರ್ಯಾಸು ದೇವರಲ್ಲಿ ಉಳಿಸುತ್ತೇ ಅಂಶ ಎಂದು ಅಲಿತುಕೊಳ್ಳುವಂಥದ್ದಾಗಿದೆ. ಕೃಷ್ಣರ್ಯಾಸು ದೇವರಲ್ಲಿ ಅಂತ್ಯವಾಗುವದಲ್ಲಿ ಅತನು ಇರುವದಕ್ಕೆ ಇದು ಅವಶ್ಯವಾದದ್ದಾಗಿದೆ. ಆತನ ಕೃಷ್ಣರ್ಯಾಸು ಪತ್ರದ ಓದುಗರು ತಮ್ಮ ಹಾಜರಿಗಂಡ ರಳಿಸಿಲ್ಲಿಟ್ಟಂತೆ ಶ್ರೀನ್ನರಲ್ಲಿ ದೀಕ್ಷಾನಾಯಾಸವನ್ನು ಹೊಂದುವ ಮೂಲಕ ಇನುಭವಿಸಿದಂತಹ್ಯ ಆಗಿದೆ (3:21). ಅವರು ಆತನ ಕೃಷ್ಣರ್ಯಾಸು ಜೀವಿಸುತ್ತಾನೆ ಅದಲ್ಲದೇ ಕೃಷ್ಣರ್ಯಾಸು ಇನ್ನೂ ಅಲಿತುಕೊಳ್ಳಬೇಕಾಗಿದೆ. ಅವರು ಆ ದಿನವನ್ನು ಮುನ್ನೆಜ್ಞಾಡುವವರಾಗಿರುತ್ತಾರೆ.

“ದೇವರು ... ತನ್ನ ನಿತ್ಯಪುಹಿಮೆಯಲ್ಲ (ಅವರನ್ನು) ಕರ್ತರಾತನು” ಎಂಬ ಹಡಗಳ ಹತ್ತದ ಆರಂಭಕ ವಜನಗಳನ್ನು ಸೆನಹಿಸುವವು ಅಗಿಬೆ. ಅಳ್ಳಾನ್ನಲನು ತನ್ನ ಉದ್ಯಾರನ್ನು ಅಯ್ಯಿಪೂಡಲ್ಪಟ್ಟ ಪ್ರವಾಸಿಗರು ಎಂದು ಪರಿಸುತ್ತಾನೆ. ಅವರು ದೇವರಲಿಂದ “ಮನ್ನಿತ್ಯಿಂದವರು” ಅಗಿದ್ದು “ಬಧೀಯರು ಮತ್ತು ಯೇಸುವಿನ ರಕ್ತಿಂದ ಹೈಕ್ಸಿಣಲ್ಪಟ್ಟವರೂ” ಅಗಿದ್ದರು. ಯೇಸು ಕ್ರಿಸ್ತನ ಮರಳಿಂದ ಪುನರುತ್ಥಾನಗೊಳ್ಳುವ ಮೂಲಕ ತಿರುಗಿ ಹುಟ್ಟುವ ಜೀವಿಸುವ ನಿರಳೆಯನ್ನು ದೇವರು ಅವಲಿಗೆ ಕೇಂಡಪೂಡಿದ್ದಾನೆ. ಹೆತ್ತನು ನಂಬೋಧಿಸಿದ ಕೈನ್ತಲಿಗೆ ಮಹಿಮೆಯು ಆರಂಭವಾಯಿತು, ಆದರೆ ಆ ಮಹಿಮೆಯು ಗುಣದಲ್ಲಿ ಮತ್ತು ಅಳಕೆಯಲ್ಲಿ ಇನ್ನಿತ್ತು ಶಿಶ್ಯರು ಕೊಳ್ಳಬೇಕಾಗಿದೆ. ಮಹಿಮೆಯ ಹಿನ್ನಲೆಯನ್ನು ಅಲಕುತ್ತೇಂದರಾಗ ಬಾಧೆಪಡುವ ಅಂಶವು ತಾಜಕೊಳ್ಳುವದು ಅಗಿದೆ.

ଅପିଚୁଚାଦ ନାଲ୍ଲୁ ଭବିଷ୍ୟତ କ୍ରିୟାତ୍ମକତାଗତିରେ, ତମ୍ଭୁ ଉତ୍ତିଶେଷବିକର୍ତ୍ତାଙ୍କୁ ମୁକତ୍ତ୍ୟବାଦପୁରୀଙ୍କ ଆଗିଥ୍ବୁ, “ନିତ୍ୟ ମୁଖିମୁଖ୍ୟ” ପ୍ରାଣବାଗି ପ୍ରକଟନବାଗୁପରିଗେ ଅଧିନ୍ତି କାନ୍ଦୁକେଳିଶ୍ଵରିକେଂଦ୍ର ହେଉଥିଲା ତମ୍ଭୁ ଧୂମଗଲିଗେ ପ୍ରଭାୟାଧିନ୍ଦନପରାଗିଦାନେ.

ఈ ప్రస్తుతకాలదళ్ల, దేవరు తానే అపరన్న యోగ్యస్తితిగె తందు నేలిగొజసి బలహడినువను ఎందు అప్పొన్నలను వాగ్నమాడువచనాగిద్దానే. “జదే దేవరు ఈ సంగతిగళన్న మాడలెందు నిష్పణ్ణ కరేదాతను ఎంబుదు నిమగే లజితచాగిరా” ఎందు హేటువంథ సమామపు రీకోన్జ్లె సేలనల్చుటిద్ది. త్రితియోందరల్లయిన బిజస్తువాద అధివస్తు సిక్కువంథ దొడ్డ వ్యవకారవన్న నాపు మాడదే ఇద్దరూ తాడా త్రితియోందు పదపు తన్నదే ఆద వ్యత్యాసవన్న హోందిదే. అనంబ్యాత తీయాహదగళు ఈ అంశదళ్ల ఒట్టిగే ఇడువ దేవరు సంఘరణవాద శక్తియ తిఱసువదక్కురి తాను కరేయల్పట్ట జనరన్న తన్న మహిమెయు త్రికటవాగువచరెనూ ఇడువచనాగిద్దానే.

“పలశ్యాణ” ఎందు భాషాంతరవాద పదపు యిల్ల “పునస్తాహిను” ఎందు భాషాంతరవాగిదే. మాత్రాయ 4:21రల్ల బళనల్చుటింత జీబుదాయన మక్కళు తమ్మ బలగేళన్న “నలహడినుత్తిద్దరు.” ఇల్లన అధివు తన్న జనరు ముగ్గులసిదాగ దేవరు అపరన్న సలహడినుత్తానే, ఆకను అవప హాహగళన్న శ్శబునుత్తానే. అపరన్న “పునస్తాహినలు” బయసుత్తానే మత్తు “గణ్ణ” మాచుత్తానే. “గణ్ణమాడు” ఎంబుదు ఒందు సంగతియన్న సురక్షితచాగి ఇడువదు ఇదలంద అదన్న యాపదు సలసుపుదిల్ల ఎందు సంజిసుపుదాగిదే. యేసుపు ఆదే పదపన్న బశ్శయించంత మత్తు ఖచ్చుకనాద లాజరన కథేయిల్ల “డొడ్డ డొంగుర స్తాహిసియుదే” ఎందు చపీనలు బళసిదను (లూక 16:26). “బలహడిను” ఎందు భాషాంకరవాద పదపు హిందిన పదక్కే హక్కిరవాద అధివస్తు హోందిదే. ఇదు ఇల్ల హోన ఒడంబదికేయల్ల మాత్ర బళనల్చుటిద్ది. అంతిమవాద పదపు “సంస్తాహిను” ఆగిద్ద “లజిత అడిహాయవన్న కట్టువదు” ఎంబధివన్న కొడుపుదాగిదే. దేవరు కైన్తురన్న గణ్ణయాగి కణ్ణద పట్టణదంత అధివా డొడ్డ మనెయంత గణ్ణయాద అడిహాయద మేలే కట్టువచనాగిద్దానే.

పజ్సన్ 11. ఇదోందు 4:11రల్ల అప్పొన్నలను బరేదంతహదక్కింతలూ జిక్కదాద వందనాహనే ఆగిదే. 4:11రల్ల యేసుపు ముఖ్య బిషయవాగిద్దను మత్తు ఇల్ల దేవరు ముఖ్య బిషయవాగిద్దను. హదగళు ఒబ్బును ఇనేశ్వరునన్న మహిమెహడినువదన్న మహిమెహడినుపపు ఆగిచె. రీకో వాక్యగళను తీయాహదవన్న వ్యక్తహడినుబికేయన్న హోందిల్ల. యు అప్యగెర్యవాద మాత్ర వ్యాకరణాత్కర అంశదపుగళన్న ఒదగినుపపు ఆగిద్ద: ఆతసిగె ఆధిహత్యపు యుగయుగాంతరగళల్ల ఇరల. ఆమోనో. వందనాహజేయి నిదేణ శిసిద లితియిన్న సంజిసుప తీయాహదవన్న ఒందు ఒదగిసిదాగ: “ఆతసిగె ఆధిహత్యపు యుగయుగాంతరగళల్ల ఇరల” ఎంబుదు ఆగిదే. హెల్తను నాల్లు తీయాహదగళన్న బళసిద్దలింద ముందిన నిదేణపు ఇదు ఇయవదు ఆగిద్ద ఆ నిదేణపు ఇల్ల ఉజసికేండిదే ఆగిదే.

పట్టణాగళ

‘ఓలయిలగ సలయాద నేమకాతి మత్తు కాయిగళ కేజ్సన జలగణనేగాగి నేఱిలి Everett Ferguson, *The Church of Christ: A Biblical Ecclesiology for Today* (Grand Rapids, Mich.: Wm. B. Eerdmans Publishing Co., 1996), 295-98, 310-27.

²J. N. D. Kelly, *A Commentary on the Epistles of Peter and of Jude*, Black's New

Testament Commentaries (London: Adam & Charles Black, 1969), 198-99. ³ಇಂದ್ರಿಣ್ಯ ಹಡವಾದ “ಜಣೀಳತೆ” ರೀತೆ ಮತ್ತೆ *episkopos* ಅಥವಾ ಕೆಡಿಸಿದ ಸಂಯೋಜನೆ ಆಗಿದೆ. ನಾಜನೆಯ ಅಡಿಯಲ್ಲ ಅದು KJVಯ ಭಾಷಾಂತರಕಾರಲಗೆ ನಿರ್ದೇಶಿಸಿದ್ದು ಅದು ಅವರು ಸಭೆಗಳಲ್ಲ ನಾಮಾನ್ಯ ಹಡಗಳನ್ನು ಅವರು ಬಳಸುವವರಾಗಿದ್ದಾರೆ. ಜರ್ಮನ್ ಅಥವಾ ಇಂಗ್ಲಿಂಡಿನ ಸಭೆಯ ಮೇಲ್ಮೈಜಾರ್ಕರು “ಜಣೀಳತೆ” ಎಂದು ಸಭೆಗಳಲ್ಲ ಕರೆಯಲ್ಪಡುವಾಗೆ, ಅದು ರೀತೆ ಹಡದ ಭಾಷಾಂತರಕ್ಕಾಗಿ ಬಳಸಲ್ಪಡ್ಡಿದೆ. ⁴A compound form of the word (*klēronomia*) is translated (inheritance) in 1 Peter 1:4 and elsewhere. ⁵J. Ramsey Michaels, *1 Peter*; Word Biblical Commentary, vol. 49 (Waco, Tex.: Word Books, 1988), 286. ⁶C. S. Lewis, *Mere Christianity* (New York: Macmillan Co., 1961), 94. ⁷ರೀತೆನಲ್ಲ ಏರಡು ನಮಾನ ವಿಶೇಷಣಗಳನ್ನು ಹೊಂದಿದ್ದು, “ಯೋವನನ್ನರು” ಮತ್ತು “ಹಿಲಯರು” ಎಂದು ಆಗಿವೆ. ವಿಶೇಷಣವು ಶ್ಲಾಂಗದ ಬಹುಪಣಿಸಾಗಿದ್ದು, ಮುಂದೆ ಭಾಷಾಂತರಕಾರರು ಯೋವನನ್ನು ಎಂಬುದು “ಗಂಡನು” ಎಂಬ ಅರ್ಥದಲ್ಲಿ ಇರುವ ಅಂಶವನ್ನು ಇದಕ್ಕೆ ಸೇಲಿಸಿದ್ದಾರೆ ಆದರೆ ಇದರಲ್ಲಿ “ಹಿಲಯರು” ಎಂಬ ಜೊಡಿಯಾದ ಅಂಶವು ಅವಶ್ಯಕವಾಗಿದೆ. ⁸Alan M. Stibbs and Andrew F. Walls, *The First Epistle General of Peter*, Tyndale New Testament Commentaries (Grand Rapids, Mich.: Wm. B. Eerdmans Publishing Co., 1959), 170. ⁹J. Goetzmann, “Care, Anxiety”, in *The New International Dictionary of New Testament Theology*, ed. Colin Brown (Grand Rapids, Mich.: Zondervan, 1976), 1:277. ¹⁰R. E. Enlow, “Anxiety,” in *Evangelical Dictionary of Biblical Theology*, ed. Walter A. Elwell (Grand Rapids, Mich.: Baker Books, 1996), 28.

¹¹Wisdom of Solomon 12:13 (NRSV). ¹²John Stott, *The Contemporary Christian* (Leicester, U.K.: Inter-Varsity Press, 1992), 335.